

ಕೊರಿಂಥದವರಿಗೆ ಬರೆದ ಎರಡನೆ ಪತ್ರ

1 ಕ್ರಿಸ್ತ ಯೀಸುವಿನ ಅಪೋಸ್ಟಲನಾದ ಹೌಲನು ಬರೆಯುವ ಪತ್ರ. ನಾನು ದೇವರ ಕಿತ್ತಾನುಷಾರ ಅಪೋಸ್ಟಲನಾಗಿದ್ದೀನೆ. ಕೊರಿಂಥದಲ್ಲಿರುವ ದೇವರ ಸಫೀಯವರಿಗೂ ಇಡಿ ಅಖಾಯ ಸೀಮೆಯಲ್ಲಿರುವ ದೇವಜನರಲ್ಲಿರಿಗೂ ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ಕಿಮೋಧಿಯನೊಡನೆ ಸೇರಿ ಬರಿಯುತ್ತಿದ್ದೀನೆ.

²ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೀಸು ಕ್ರಿಸ್ತನಿಂದಲೂ ನಿಮಗೆ ಕೃಷಿಯೂ ಶಾಂತಿಯೂ ಆಗಲೆ.

ಹೌಲನ ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತು

³ನಮ್ಮ ಪ್ರಭುವಾದ ಯೀಸು ಕ್ರಿಸ್ತನ ದೇವರೂ ತಂದೆಯೂ ಅಗಿರುವಾತನಿಗೆ ಸ್ತೋತ್ರವಾಗಳಿ. ದೇವರ ಕಿನಿಕರದಿಂದ ತುಂಬಿರುವ ತಂದೆಯಾಗಿದ್ದನೇ ನಮಗೆ ಸಂಕ್ಷಯವಿರುವಾಗಲ್ಲಾ ಅತನು ನಮ್ಮನ್ನು ಸಂಕ್ಷಯವ್ಯಾಪ್ತಾಗಿ ಸಂಕ್ಷಯಗ್ಳಲ್ಲಿರುವ ಇತರ ಜನರನ್ನು ಸಂಕ್ಷೇಪೆ ಸಲು ಇದರ ಮೂಲಕ ನಾವು ಸಹ ಶರ್ಕರಾಗುತ್ತೀವೆ. ದೇವರು ನಮ್ಮನ್ನು ಸಂಕ್ಷೇಪವಾಗಿಯೇ ನಾವು ಸಹ ಅವರನ್ನು ಸಂಕ್ಷೇಪಿಬಲ್ಲವಾಗುತ್ತೀವೆ. ⁴ನಾವು ಕ್ರಿಸ್ತನ ಅನೇಕ ಬಾಧಗಳಲ್ಲಿ ವಾಲುಗಾರಾಗುತ್ತೀವೆ. ಅದೇ ರೀತಿಯಲ್ಲಿ ಕ್ರಿಸ್ತನ ಮೂಲಕ ಹೇರಳಿವಾದ ಆದರಣೆಯು ನಮಗೆ ಬರುತ್ತದೆ. ⁵ನಮಗೆ ಸಂಕ್ಷಯಗ್ಳಿರುವುದಾದರೆ, ಆ ಸಂಕ್ಷಯಗ್ಳನ್ನಿಷ್ಟ ಆದರಣೆಗಾಗಿಯೇ ಮತ್ತು ರಕ್ಷಣೆಗಾಗಿಯೇ ನಮಗೆ ಆದರಣೆ ಇರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ನಮಗಿರು ವಂಥ ಬಾಧಗಳನ್ನು ನೀವು ತಾಳ್ಳಿಯಿಂದ ಸ್ವಿಕರಿಸಿಕೊಳ್ಳಲು ಇದು ನಿಮಗೆ ಸಹಾಯವಾಗಿದೆ. ನಿಮ್ಮ ವಿಷಯದಲ್ಲಿ ನಮಗೆ ಬರಿಯುತ್ತೀನೆ. ನಮ್ಮ ವಿಷಯವಾದ ಯೀಸು ಕ್ರಿಸ್ತನ ಮತ್ತೆ ಬಂದಾಗ ನಾವು ನಿಮ್ಮ ವಿಷಯದಲ್ಲಿ ಹೆಚ್ಚಿನಿಷ್ಟವನ್ತಿ ನಿರ್ವಾ ನಮ್ಮ ವಿಷಯದಲ್ಲಿ ಹೆಚ್ಚಿನಿಷ್ಟವನ್ತಿ ನಿಮ್ಮ ಅಧರ್ಮಾಡಿಕೊಂಡಂತೆ ಸಂಪೂರ್ಣವಾಗಿ ಅಧರ್ಮಾಡಿಕೊಳ್ಳುತ್ತಿರೋಂ ನಿರೀಕೆ ನನಗಿದೆ. ನಮ್ಮ ಪ್ರಭುವಾದ ಯೀಸು ಕ್ರಿಸ್ತನ ಮತ್ತೆ ಬಂದಾಗ ನಾವು ನಿಮ್ಮ ವಿಷಯದಲ್ಲಿ ಹೆಚ್ಚಿನಿಷ್ಟವನ್ತಿ ನಿರ್ವಾ ನಮ್ಮ ವಿಷಯದಲ್ಲಿ ಹೆಚ್ಚಿನಿಷ್ಟವನ್ತಿ ನಿಮ್ಮ ಅಧರ್ಮಾಡಿಕೊಳ್ಳುತ್ತಿರೀ ಎಂಬ ಭರವಸೆ ನನಗಿದೆ. ⁶ನಾನು ಈ ಎಲ್ಲ ವಿಷಯಗಳಲ್ಲಿ ಬಹು ಭರವಸೆ ಉಳಿಸಿದ್ದೀನು. ಆದ್ದರಿಂದ ನಿಮ್ಮನ್ನು ಮೊದಲು ಸಂದರ್ಶಿಸಲು ನಾನು ಯೋಜನೆಗಳನ್ನು ಮಾಡಿದೆನು. ಆಗ ನಿಮಗೆ ಏರಿದು ಸಲ ಅರ್ಥವಾದ ದಾಖಲೆಯನ್ನು ಮಾಡಿದ್ದೀನಿಲ್ಲ. ⁷ನಾನು ಈ ಎಲ್ಲ ವಿಷಯಗಳಲ್ಲಿ ಬಹು ಭರವಸೆ ಉಳಿಸಿದ್ದೀನು. ಆದ್ದರಿಂದ ನಿಮ್ಮನ್ನು ಮೊದಲು ಗಾರಾಗಿರುವುದರಿಂದ ನಮ್ಮ ಆದರಣೆಯಲ್ಲಿಯೂ ನೀವು ವಾಲುಗಾರಾಗುತ್ತೀರಿ ಎಂಬುದು ನನಗೆ ತಿಳಿದದೆ. ⁸ಸಹೋದರ ಸಹೋದರಿಯರೇ, ನಾವು ಏಷ್ಯಾ ಮತ್ತು ಅತ್ಯದಲ್ಲಿ ಅನುಭವಿಸಿದ ನಂತರ ಕಿಟಕಿ ಬಗ್ಗೆ ನಿರ್ವಾ ತೀಳಿದುಕೊಳ್ಳಬೇಕೆಂದು ನಾವು ಅವೇಕ್ಷಿಸುತ್ತೀವೆ. ಅಲ್ಲಿ ನಮಗೆ ಅವಾರವಾದ ಭಾರಗಳಿದ್ದವು. ಆ ಭಾರಗಳು ನಮ್ಮ ಸ್ವಂತ ಶಕ್ತಿಗಿಂತಲೂ ಅಧಿಕವಾಗಿದ್ದವು. ಜೀವನಹಿತ ಉಳಿ ಯುತ್ತೀವೆ ಎಂಬ ನಿರೀಕೆಯನ್ನು ಸಹ ನಾವು ಬಿಟ್ಟುಕೊಟ್ಟಿವು. ⁹ನಿಜವಾಗಿಯೂ ನಾವು ನಾಯಿತ್ತೇಂದು ನಮ್ಮ ಪ್ರಭಯಗಳಲ್ಲಿ ನಂಬಿಕೊಂಡಿವು. ನಾವು ನಮ್ಮಲ್ಲಿ ಭರವಸೆ ಇಡೆದಂತೆಯೂ ಸತ್ಯವರೊಳಗಿಂದ ಜೀವಂತವಾಗಿ ಎಬ್ಬಿಸುವ ದೇವರಲ್ಲಿ ಭರವಸೆ ಇಡೆಬೇಕೆಂತಲೂ ಇಡಾಯಿತು. ¹⁰ಮರಣದ ಈ ಮಹಾ ಅವಾಯಗಳಿಂದ ದೇವರು ನಮ್ಮನ್ನು

ರಕ್ಷಿಸಿದನು. ಮತ್ತು ಇನ್ನು ಮುಂದೆಯೂ ರಕ್ಷಿಸುವನು. ನಾವು ಅತನಲ್ಲಿ ಭರವಸೆ ಇಡ್ಡಿದ್ದೇವೆ. ಆತನು ನಮ್ಮನ್ನು ಇನ್ನು ಮುಂದೆಯೂ ರಕ್ಷಿಸುವನು. ¹¹ಇದಲ್ಲದೆ ನೀವು ನಿಮ್ಮ ಪ್ರಾರ್ಥನೆಗಳ ಮೂಲಕ ನಮಗೆ ಸಹಾಯ ಮಾಡಬಲ್ಲಿರಿ. ಆಗ, ನಿಮ್ಮ ಪ್ರಾರ್ಥನೆಗಳ ನಿಮಿತ್ತ ದೇವರು ನಮ್ಮನ್ನು ಆರ್ಥಿಕದಿಸಿ ರುವುದನ್ನು ಕಂಡು ಅನೇಕರು ದೇವರಿಗೆ ಕೃತಜ್ಞತಾಸ್ತು ಮಾಡುವರು.

ಹೌಲನ ಯೋಜನೆಗಳಲ್ಲಿ ಬದಲಾವಣೆ

¹²ನಾವು ಈ ವಿಷಯದಲ್ಲಿ ಹೆಚ್ಚಿನಿಷ್ಟವೇ ಮತ್ತು ಇದು ಸತ್ಯವೆಂದು ನಾನು ಹ್ಯಾದ್ಯಪೂರ್ವಕವಾಗಿ ಹೇಳಬಲ್ಲಿನು. ಅದನ್ನೇಂದರೆ ಈ ಲೋಕದಲ್ಲಿ ಮಾಡಿದ ಎಲ್ಲಾ ಕಾರ್ಯಗಳನ್ನು ದೇವರಿಂದ ಕೊಳ್ಳಲಿಟ್ಟ ಯಾಥಾರ್ಥವಾದ ಮತ್ತು ಪರಿಶುದ್ಧವಾದ ಹ್ಯಾದ್ಯಪ್ಪಿದಿಂದ ಮಾಡಿದವು. ನಾವು ನಿಮ್ಮ ಮತ್ತು ಇತರರಿಗೆ ಮಾಡಿದ ಕಾರ್ಯಗಳಲ್ಲಿಂತೂ ಇದು ಮತ್ತು ಸತ್ಯವಾಗಿದೆ. ನಾವು ಇದನ್ನು ಮಾಡಿದ್ದು ದೇವರ ಕೃಷಿಯಿಂದಲೇ ಹೊರತು ಲೋಕದ ಜ್ಞಾನದಿಂದಲ್ಲ. ¹³⁻¹⁴ನೀವು ಒದಿ ಅಧರ್ಮವಾಡಿ ಕೊಳ್ಳಬಲ್ಲ ಸಂಗತಿಗಳನ್ನು ಮಾತ್ರ ನಾನು ನಿಮಗೆ ಬರಿಯುತ್ತೀನೆ. ನಮ್ಮ ವಿಷಯವಾದ ಕೇಲವು ಸಂಗತಿಗಳನ್ನು ನೀವು ಈಗಾಗಲೇ ಸ್ವಲ್ಪ ಅಧರ್ಮವಾಡಿಕೊಂಡಂತೆ ಸಂಪೂರ್ಣವಾಗಿ ಅಧರ್ಮವಾಡಿಕೊಳ್ಳುತ್ತಿರೋಂ ನಿರೀಕೆ ನನಗಿದೆ. ನಮ್ಮ ಪ್ರಭುವಾದ ಯೀಸು ಕ್ರಿಸ್ತನ ಮತ್ತೆ ಬಂದಾಗ ನಾನು ನಿಮಗೆ ಬರಿಯುತ್ತೀನೆ. ನಮ್ಮ ವಿಷಯವಾದ ಯೀಸು ಕ್ರಿಸ್ತನ ಮತ್ತೆ ಬಂದಾಗ ನಾವು ನಿಮ್ಮ ವಿಷಯದಲ್ಲಿ ಹೆಚ್ಚಿನಿಷ್ಟವನ್ತಿ ನಿರ್ವಾ ನಮ್ಮ ವಿಷಯದಲ್ಲಿ ಹೆಚ್ಚಿನಿಷ್ಟವನ್ತಿ ನಿರ್ವಾ ನಿಮ್ಮ ಅಧರ್ಮವಾಡಿಕೊಳ್ಳುತ್ತಿರೀ ಎಂಬ ಭರವಸೆ ನನಗಿದೆ. ¹⁵ನಾನು ಈ ಎಲ್ಲ ವಿಷಯಗಳಲ್ಲಿ ಬಹು ಭರವಸೆ ಉಳಿಸಿದ್ದೀನು. ಆದ್ದರಿಂದ ನಿಮ್ಮನ್ನು ಮೊದಲು ಸಂದರ್ಶಿಸಲು ನಾನು ಯೋಜನೆಗಳನ್ನು ಮಾಡಿದೆನು. ಆಗ ನಿಮಗೆ ಏರಿದು ಸಲ ಅರ್ಥವಾದ ದಾಖಲೆಯನ್ನು ಮಾಡಿದ್ದೀನಿಲ್ಲ. ¹⁶ನಾನು ಮಕೆದೊನಿಯಕ್ಕೆ ಹೋಗುವಾಗಲೂ ಬಳಿಕೆ ಅಲ್ಲಿಂದ ಹಿಂತಿರುಗಿ ಬರುವಾಗಲೂ ನಿಮ್ಮ ಬಳಿಗೆ ಬರಬೇಕೆಂದಿದ್ದೆ. ಬುದೇಯೈ ಪ್ರವಾಸ ಕ್ಯೇಕೊಳ್ಳಲು ನಿಮ್ಮಿಂದ ಸಹಾಯವನ್ನು ಪಡೆದುಕೊಳ್ಳಬೇಕೆಂದಿದ್ದೆ. ¹⁷ನಾನು ಆ ಯೋಜನೆಗಳನ್ನು ಮಾಡಿದ್ದಾಗ ನಿಮ್ಮ ಬಳಿಗೆ ಬರುವ ಉದ್ದೇಶ ನಿಜವಾಗಿಯೂ ನನಗಿರಲ್ಲಿವೆಂದು ಯೋಚಿಸುತ್ತೀರಿ? ನಾನು ಪ್ರಾಪಂಚಿಕರಂತೆ ಯೋಜನೆಗಳನ್ನು ಮಾಡಿದ್ದೋ? ಅವರಾದರೂ ಯೋಜನೆಗಳನ್ನು ಮಾಡುವಾಗ “ಹೌದು, ಹೌದು” ಎಂತಲೂ ಅದೇ ಸಮಯದಲ್ಲ “ಇಲ್ಲ, ಇಲ್ಲ” ಎಂತಲೂ ಹೇಳುತ್ತಾರೆ. ¹⁸ನೀವು ದೇವರನ್ನು ನಂಬಬಲವರಾಗಿದ್ದರೆ, ನಾವು ನಿಮಗೆ

ಪರಕಾಲದಲ್ಲಿಯೇ “ಹೌದು” ಮತ್ತು “ಇಲ್ಲ” ಎಂದು ಹೇಳಿ ಲಿಲ್ಲವೆಂದು ನೀವು ನಂಬಬಲ್ಲಿ. ¹⁹ ಸೀಲನು, ತಿಮೋಥೈಯನು ಮತ್ತು ನಾನು ನಿಮಗೆ ಬೋಧಿಸಿದ ದೇವರ ಮಗನಾದ ಯೀಸು ಕ್ರಿಸ್ತನು “ಹೌದೆ”ಯಲ್ಲಿ “ಅಲ್ಲ”ವೆಂತಲೂ ಎರಡು ರೀತಿ ಯಲ್ಲಿರಲ್ಲ. ಶ್ರೀಸ್ತನಲ್ಲಿ ಯಾವಾಗಲೂ ಇರುವಂಥದ್ದು “ಹೌದು” ಎಂಬುದೇ. ²⁰ ದೇವರು ಮಾಡಿದ ವಾಗ್ದಾನಗಳಿಗೆಲ್ಲ “ಹೌದು” ಎಂಬ ಉತ್ತರ ಶ್ರೀಸ್ತನೇ ಆಗಿದ್ದಾನೆ. ಅದ್ದರಿಂದಲೇ ನಾವು ದೇವರ ಮಹಿಮಾಗಿ ಶ್ರೀಸ್ತನ ಮೂಲಕ “ಅಮೆನ್” ಎಂದು ಹೇಳುತ್ತೇವೆ. ²¹ ನಿಮ್ಮನ್ನು ಮತ್ತು ನಮ್ಮನ್ನು ಶ್ರೀಸ್ತನಲ್ಲಿ ದೃಢಗೊಳಿಸುವಾತನು ದೇವರೇ. ದೇವರು ತನ್ನ ವಿಶೇಷವಾದ ಅಶೀವಾದವನ್ನು ನಮಗೆ ಕೊಟ್ಟಿದ್ದಾನೆ. ²² ನಾವು ಅತನವ ರೀಂಬುದನ್ನು ಹೋರಿಸುವುದಕ್ಕಾಗಿ ಅತನು ನಮ್ಮ ಮೇಲಿ ಮುದ್ರೆಯನ್ನು ಹಾಕಿದ್ದಾನೆ. ಅತನು ತನ್ನ ಪವಿತ್ರ ಶ್ವಾಸನ್ನು ನಮ್ಮ ಹೃದಯ ಗಳಲ್ಲಿ ನೆಲೆಗೊಳಿಸಿದ್ದಾನೆ. ಅತನು ನಮಗೆ ಮಾಡಿದ ವಾಗ್ದಾನ ವನ್ನು ನರಪೆರಿಸುತ್ತಾನೆ ಎಂಬುದಕ್ಕೆ ಪವಿತ್ರತ್ವದ್ದೇನೇ ನಿಮಗೆ ಅಧಾರವಾಗಿದ್ದಾನೆ. ²³ ನಿಮ್ಮನ್ನು ಶಿಕ್ಷಿಸುವುದಕ್ಕಾಗಲಿ ನೋಯಿ ಸುಪುದ್ಧಾಗ್ಯಾಗಿ ನನಗೆ ಇಷ್ಟವಿರಲೀಲ್ಲ. ಅದಕಾರಣ ನಾನು ನಿಮ್ಮ ಬಳಿಗೆ ಹಿತಿರುಗಿ ಬರಲ್ಲಿ. ಇದು ಸಕ್ತಿ ಇದ್ದೆ ದೇವರೇ ಸಾಕ್ಷಿ. ²⁴ ನಿಮ್ಮ ನಂಬಿಕೆಯನ್ನು ಹಳೋಟಿಯಲ್ಲಿಟ್ಟುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆಂದು ನಾನು ಹೇಳುತ್ತಿಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿದ್ದಿರೆ. ಆದರೆ ನಾವು ನಿಮ್ಮ ಸಂಶೋಷಕ್ತಾಗಿ ನಿಮ್ಮ ಜೀವಿಕೆ ಕೇಳಬಂದಪರಾಗಿದ್ದೇವೆ.

2 ಅದ್ದರಿಂದ ನಾನು ನಿಮಗೆ ನೀಡಿಲ್ಲಿರುವ ಮುಂದಿನ ಸಂದರ್ಭನ್ನು ನಿಮಗೆ ದುಃಖವನ್ನು ಉಂಟುಮಾಡುವ ಸಂದರ್ಭನಾಗಿರಬಾರದೆಂದು ನಿರ್ಧರಿಸಿದೆನು. ² ನಾನು ನಿಮ್ಮನ್ನು ದುಃಖಗೊಳಿಸಿದರೆ, ನನ್ನನ್ನು ಸಂಶೋಷಗೊಳಿಸುವಾಗಿ ವಾಪರು ಯಾರು? ನನ್ನಿಂದ ದುಃಖಿತರಾದ ನೀವು ಮಾತ್ರ ನನ್ನನ್ನು ಸಂಶೋಷಪಡಿಸಬಲ್ಲಿ. ³ ನಾನು ನಿಮ್ಮ ಬಳಿಗೆ ಬಂದಾಗ, ನನ್ನನ್ನು ಸಂಶೋಷಗೊಳಿಸಬೇಕಾದ ಜನರಿಂದಲೇ ನನಗೆ ದುಃಖವಾಗಬಾರದೆಂಬ ಉದ್ದೇಶಿಂದ ನಾನು ನಿಮಗೆ ಈ ಪತ್ರವನ್ನು ಬರಿದೆನು. ನೀವೆಲ್ಲರೂ ನನ್ನ ಅನಂದದಲ್ಲಿ ಪಾಲು ಗಾರಾಗುತ್ತಿರೀ ಎಂಬ ಭರವಸೆ ನನಗಿತ್ತು. ⁴ ನಾನು ಮೊದಲೀನ್ನು ನಿಮಗೆ ಬರಿದಾಗ, ನನ್ನ ಹೃದಯವು ಬಹಳ ಗಲಿಬಿಲಿ ಗೊಂಡಿತ್ತು ಮತ್ತು ದುಃಖಗೊಂಡಿತ್ತು. ನಾನು ಕಣ್ಣೀರಿಪತ್ತಾನಿಮಗೆ ಬರಿದದ್ದು ನಿಮ್ಮನ್ನು ದುಃಖಗೊಳಿಸುವುದಕ್ಕಲ್ಲ, ನಿಮ್ಮನ್ನು ಎಷ್ಟು ಶ್ರೀಸ್ತನುತ್ತೇನೆಂಬುದನ್ನು ನೀವು ತಿಳಿದು ಕೊಳ್ಳಬೇಕೆಂದಷ್ಟೇ.

ತಮ್ಮ ಮಾಡಿದ ಆ ಶಕ್ತಿಯನ್ನು ಕ್ಷಮಿಸಿ

⁵ ನಿಮ್ಮ ಸಭೆಯ ಒಬ್ಬನು ದುಃಖವನ್ನು ಉಂಟುಮಾಡಿದ್ದು ನನಗಳ್ಲ. ಬಂದಲ್ಲ ಒಂದು ರೀತಿಯಲ್ಲಿ ಅವನು ನಿಮ್ಮೆಲ್ಲರಿಗೂ ದುಃಖವನ್ನು ಉಂಟುಮಾಡಿದ್ದಾನೆ. (ಅದು ತನ್ನ ವಾಸವ್ ಸ್ಥಿತಿಗಿಂತ ಹೆಚ್ಚು ಕೆಡ್ಡಿದ್ದಾಗಿ ಕಾಣಬಂದೆ ಮಾಡಲು ನನಗೆ ಇಷ್ಟವಿಲ್ಲ.) ⁶ ನಿಮ್ಮ ಸಭೆಯ ಬಹುಮಂದಿ ಅವನಿಗೆ ವಿಧಿಸಿರುವ ಶಿಕ್ಷೆಯೇ ನಾಕಾಗಿದೆ. ⁷ ಆದರೆ ಈಗ ನೀವು ಅವನನ್ನು ಕ್ಷಮಿಸಬೇಕು ಮತ್ತು ಸಂಕೇತಿಸಬೇಕು. ಆಗ ಅವನು ಅಶೀವ ದುಃಖಿಂದ ಸಂಪೂರ್ಣವಾಗಿ ನೋತುಹೋಗಲು ಸಾಧ್ಯವಾಗುವುದಿಲ್ಲ.

ಈದ್ದರಿಂದ ನೀವು ಅವನನ್ನು ಶ್ರೀಸ್ತನಿತ್ತೀರಿಂಬಾದನ್ನು ಅವನಿಗೆ ತೋರಿಸಿಕೊಡಬೇಕೆಂದು ನಾನು ನಿಮ್ಮನ್ನು ಬೇಕಿರೋಳ್ಳುತ್ತೇನೆ. ⁹ ನೀವು ಎಲ್ಲಾ ವಿಷಯಗಳಲ್ಲಿ ವಿಧೀಯಾರಿಗಿರೀರಿ ಇಲ್ಲವೇ ಎಂಬುದನ್ನು ಪರಿಶೀಕ್ಷಿಸಿ ತಿಳಿದುಕೊಳ್ಳಲು ನಿಮಗೆ ಬರಿದನು. ¹⁰ ನೀವು ಒಬ್ಬ ಶಕ್ತಿಯನ್ನು ಕ್ಷಮಿಸಿದರೆ, ನಾನೂ ಆ ಶಕ್ತಿಯನ್ನು ಕ್ಷಮಿಸುತ್ತೇನೆ ನಾನು ಕ್ಷಮಿಸಿದ್ದನ್ನು ನಿಮಗೊಳಿಸಿದ್ದನೇ ಮತ್ತು ಶ್ರೀಸ್ತನೇ ನನ್ನೊಂದಿಗೆ ಇದ್ದನು. ¹¹ ಸ್ತೋತನನು ನಿಮ್ಮಿಂದ ಯಾವುದನ್ನೂ ಕ್ಷಮಿಸಬೇಕಾದನ್ನು ಲ್ಲಿ ಕ್ಷಮಿಸಿದ್ದನೇ ಮತ್ತು ಶ್ರೀಸ್ತನೇ ನನ್ನೊಂದಿಗೆ ಇದ್ದನು. ¹² ಸ್ತೋತನನ ಯೋಜನೆಗಳು ಯಾವುದೆಂದು ನಮಗೆ ಚೊಣಿಗೆ ತಿಳಿದಿವೆ.

ತ್ರೈವಂದಲ್ಲಿ ಹೌಲಿ ಉದ್ದೇಶ

¹² ನಾನು ಶ್ರೀಸ್ತನ ಸುವಾತೇಯನ್ನು ತಿಳಿಸುವುದಕ್ಕಾಗಿ ತ್ರೈವಂಕ್ಕೆ ಹೋದೆನು. ಪ್ರಭುವು ಅಲ್ಲಿ ನಾನು ಒಳಿಯ ಅವಕಾಶವನ್ನು ಕೊಟ್ಟುನು. ¹³ ಆದರೆ ನನ್ನ ಸಹೋರಿದರನಾದ ತೀರಿನನ್ನು ನಾನು ಅಲ್ಲಿ ಕಾಣಿಲ್ಲವಾದ್ದರಿಂದ ನಾನು ಸಮಾಧಾನವಿರಲ್ಲ. ಅದ್ದರಿಂದ ನಾನು ಅವರನ್ನು ವಂದಿಸಿ ಮಂದೋನಿಯಕ್ಕೆ ಹೋರಣಿಸುತ್ತೇನು.

ಶ್ರೀಸ್ತನ ಮೂಲಕ ವಿಜಯ

¹⁴ ದೇವರಿಗೆ ಸ್ತೋತ್ರವಾಗಲಿ. ದೇವರು ನಿಮ್ಮನ್ನು ಶ್ರೀಸ್ತನ ಮೂಲಕ ಯಾವಾಗಲೂ ವಿಜಯೋತ್ಸವದತ್ತ ನಡೆಸುತ್ತಿದ್ದಾನೆ. ದೇವರು ತನ್ನ ಜಾನ್ನವೆಂಬ ಪರಿಮಳವನ್ನು ಎಲ್ಲಾ ಕಡೆಗಳಲ್ಲಿಯೂ ಹರಡಲು ನಿಮ್ಮನ್ನು ಉಪಯೋಗಿಸುತ್ತಿದ್ದಾನೆ. ¹⁵ ರಕ್ಷಣಮಾಗಿದಲ್ಲಿರುವಾವರ ಮತ್ತು ನಾಶನಮಾಗಿದಲ್ಲಿರುವಾವರ ಮಧ್ಯದಲ್ಲಿ ನಾವು ಶ್ರೀಸ್ತನ ಪರಿಮಳವಾಗಿದ್ದೇವೆ. ದೇವರಿಗೆ ಇದೇ ನಿಮ್ಮ ಕಾಳಿಕೆ. ¹⁶ ನಾಶನಮಾಗಿದಲ್ಲಿರುವ ಜನರಿಗೆ ಮರಣವನ್ನು ಉಂಟುಮಾಡುವ ಮರಣದ ವಾಸನೆಯಾಗಿದ್ದೇವೆ. ಆದರೆ ರಕ್ಷಣಮಾಗಿದಲ್ಲಿರುವ ಜನರಿಗೆ ಜೀವ ವನ್ನು ಉಂಟುಮಾಡುವ ಜೀವದ ವಾಸನೆಯಾಗಿದ್ದೇವೆ. ಹಿಗಿರಿಲಾಗಿ, ಈ ಕಾರ್ಯವನ್ನು ಮಾಡಲು ಯಾರು ಯೋಗ್ಯರಾಗಿದ್ದಾರೆ? ¹⁷ ಇತರ ಅನೇಕರು ಮಾಡುವಂತೆ ನಾವು ದೇವರ ವಾಕ್ಯವನ್ನು ಕಲಬೆರೆ ಮಾಡುವುದಿಲ್ಲ. ಆದರೆ ಶ್ರೀಸ್ತನಲ್ಲಿದ್ದುಕೊಂಡು ದೇವರ ಸನ್ನಿಧಾನದಲ್ಲಿ ಸತ್ಯವನ್ನು ಹೇಳುತ್ತೇವೆ. ದೇವರಿಂದ ಕಳುಹಿಸಲ್ಪಟ್ಟ ಜನರಿಗೆ ನಾವು ಮಾತಾಡುತ್ತೇವೆ.

ದೇವರ ಸೀವಕರ ಹೊಸ ಒಷ್ಣಂ

3 ನಾವು ನಿಮ್ಮ ವಿಷಯವಾಗಿ ಮತ್ತೆ ಹೋಗಲೊಳ್ಳಲು ಅರಂಭಿಸಿದ್ದೇವೆಯೇ? ಇತರ ಕೆಲವು ಜನರಿಗೆ ಜೀಕಾಗುವ ವಂತೆ ನಿಮ್ಮ ಬಳಿಗೆ ಬರಲು ನಮಗೆ ಯೋಗ್ಯತಾವಂತ್ರಗಳನ್ನು ತೆಗೆದುಕೊಳ್ಳಬೇಕಾಗಿದೆಯೋ? ಅಥವಾ ಬೇರೆಡಿಗೆ ಹೋಗಿ ವಾಗ ನಿಮ್ಮಿಂದ ಯೋಗ್ಯತಾವಂತ್ರ, ಗಳನ್ನು ತೆಗೆದುಕೊಳ್ಳಬೇಕಾಗಿದೆಯೋ? ² ಸ್ತೋತಃ ನೀವೇ ನಮಗೆ ಯೋಗ್ಯತಾವಂತ್ರವಾಗಿದ್ದಿರೀ. ಆ ಪತ್ರಗಳು ನಮ್ಮ ಹೃದಯಗಳಲ್ಲಿ ಬರೆಯಲ್ಪಟ್ಟಿವೆ. ಆ ಪತ್ರವನ್ನು ಎಲ್ಲರೂ ಬಲ್ಲರು, ಎಲ್ಲರೂ ಓಂದುತ್ತಾರೆ. ³ ಶ್ರೀಸ್ತನು ನಿಮ್ಮ ಮೂಲಕವಾಗಿ ಕಳುಹಿಸಲ್ಪಟ್ಟ ಜನರಿಗೆ ನಾವು ಮಾತಾಡುತ್ತೇವೆ.

ನೀವಾಗಿದ್ದೀರಿ. ಆ ಪತೆವನ್ನು ಬರೆದಿರುವುದು ಶಾಯಿಯಾದಲ್ಲ, ಜೀವಸ್ವರೂಪನಾದ ದೇವರ ಅತ್ಯಾನಿಂದ. ಇದನ್ನು ಕಲ್ಯಾಹಲೀಗಳ ಮೇಲೆ ಬರೆದಿಲ್ಲ; ಇದನ್ನು ಮಾನವ ವ್ಯದಹಿಯ ಗಳ ಮೇಲೆ ಬರೆಯಲಾಗಿದೆ.⁴ ನಾವು ಈ ಸಂಗತಿಗಳನ್ನು ಹೇಳಬಲ್ಲವು; ಏಕೆಂದರೆ ನಾವು ತೀಸನ ಮೂಲಕ ದೇವರ ಸನ್ನಿಧಿಯಲ್ಲಿ ಭರವಸದಿಂದಿದ್ದೇವೆ.⁵ ನಮ್ಮ ಸ್ವಂತ ಶಕ್ತಿಯಿಂದಲೇ ನಾವು ಯಾವ ಒಣ್ಣಿಯದನ್ನಾದರೂ ಮಾಡಬಲ್ಲ ಹೇಠು ನಾನು ಹೇಳುತ್ತಿಲ್ಲ. ನಾವು ಮಾಡುವ ಕಾರ್ಯಗಳನ್ನು ದೇವರು ಒದಗಿಸಿದ ನಾಮವ್ಯಾಪ್ತಿಯಿಂದಲೇ ಮಾಡುತ್ತೇವೆ.⁶ ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೋಸ ಉಡಂಬಬಿಕಿಗೆ ಸೇವಕರಾಗಿರುವ ನಾಮವ್ಯಾಪ್ತಿನ್ನು ದೇವರೇ ನಮಗೆ ಹೊಟ್ಟಿನು. ಈ ಹೋಸ ಉಡಂಬಬಿಕಿಯೇ ಲಿಂಬಿತ ರೂಪವಾದ ಧರ್ಮಶಾಸ್ತ್ರವಲ್ಲ. ಇದು ವಹಿತುತ್ತಿರುತ್ತದೆ. ಲಿಂಬಿತ ರೂಪವಾದ ಧರ್ಮಶಾಸ್ತ್ರವು ಮರಣವನ್ನು ತೆರುತ್ತದೆ, ಆದರೆ ವಹಿತಾತ್ಮನು ಜೀವವನು ಕೊಡುತ್ತಾನೆ.

ಹೊಸ ಒಡಂಬಡಿಕೆಯು ಹೆಚ್ಚಿನ ಮಹಿಮೆಯನ್ನು ತರುತ್ತದೆ

⁷ ମରିଅପାନ୍ତ ବିଧିସିମ୍ବ ଶେଷେଯୁ (ଧର୍ମଶାସ୍ତ୍ର) କଲ୍ପିନ୍ତି
ହଳଗାଗଳ ମେଳର ଆଶ୍ରମଶାଖାରେ ବେଳୁଲୁଟିପ୍ତି. ଅଦୁ ଦେଵପର
ମହିମେଯୋରିଙ୍ଗି ବାଣିଜୀବିତ ମହିମେଯୋରିଙ୍ଗି ବାଣିଜୀବିତ
ମାନସାରି ହୋଇଯୁଥିତି ଦୂରିଠିର ଜୀବିରାର ଅବନ
ମହିମାପାନ୍ତ ନୋଇଲାରଦେ ହୋଇର. ଆ ବାହିକ ଆ
ମହିମେଯୁ କୁଠିଦିକେଇଯାଇ. ⁸ହୀଏରିରାଗି ପଚିତ୍ରତ୍ବନ୍ତ
ସଂବଂଧପାଦ ଶେଷେଯୁ ଜନ୍ମିନ ହେଛିନ ମହିମେଯାନ୍ତ
ହୋଇଦିଦି. ⁹ଜୀବରଧାର୍ଵେନେଠିର ଆ ଶେଷେଯୁ (ଧର୍ମ
ଶାସ୍ତ୍ର) ଜନରନ୍ତ ଅପରାଧିଗାନ୍ଧିମ ତୀର୍ପୁର ନିରିକ୍ଷି, ଆଦରୀ
ଅଦୁ ମହିମେଯାନ୍ତ ହୋଇଦିପ୍ତ. ¹⁰ହୀଏରିରାଗି, ନିରିତିରେ
ନାଧନପାରିଗୁଣ ଶେଷେଯୁ ଜନ୍ମିନ ହେଛିନ ମହିମେଯାନ୍ତ
ଶାଂତିମାଦୁପରୁ ଏମ୍ବୋନି ନିରିକ୍ଷିଯାପାରିଦେ. ¹¹ଆ ତଥୀ
ଶେଷେଯୁ ମହିମେଯାନ୍ତ ହୋଇଦିପ୍ତ, ଆଦରୀ ଅଦୁ ହୋଇନ
ଶେଷେଯ ଏଦୁରିନାଲୀ ମହିମେଯିଲାଦ୍ଵାରା ଯାଇ. ¹²ଲାଯ
ଗୋଠ ଆ ଶେଷେଯୁ ମହିମେଯୋରିଗେ ବାଣିରିପର
ଦାଗିଦରେ, ଲାଂଦିବିଗୁ ମଧୁମଦପରିଯିବ ଆ ଶେଷେଯୁ
ଜନ୍ମିନ ହେଛିନ ମହିମେଯାନ୍ତ ହୋଇଦିଦି. ¹³ନମୁଗେ ଆ
ନିରିକ୍ଷି ଜୀବପୁରିଠିର ନାପ ବଳକ ଦ୍ୱୟାରାଗିଦ୍ଵେଷ.
ନାପ ମୋତୀଯିଂକିଲ୍ଲ. ଶୁଣିକୋର୍ଗୁପ ମହିମେଯୁ
ଅନ୍ତେ ଗୋଲୁପୁରୁଷନ୍ତ ଜୀବିରାର କାଣଦାତ ମୋତୀଯ ତନ୍ତ୍ର
ମୁଖୀକୁ ମୁଖୁକ ହାତିକେଇନନ୍ତ. ¹⁴ଆଦରୀ ଅପର ବୁଦ୍ଧିରେ
ମଂକ କିବିଦିଦିରିଠିର ଅପର ଅଧିମାକିକୋଳ୍ପାଲାଗାଲ୍ଲ.
ଅପର ହେଲେ ବ୍ୟାଙ୍ଗବିଦିକେଇଯନ୍ତ ଶିଦୁପାଗ ଜୀବିଗୁ ଅଦେ
ମୁଖୁକ ଅଧିମାପନ୍ତ ମୁଖୁପାଦୁତରେ. ଆ ମୁଖୁକନ୍ତୁ
ତୈଗି ହାତକିଲ୍ଲ, ପକେଠିର କିନ୍ତୁ ମୁଲାକାପାରି ମାତ୍ର,
ଅଦୁ ତୈଗିକାଳକିଲ୍ପିତ. ¹⁵ଆଦରୀ ଜୀବିଗୁ ନଷ୍ଟ,
ମୋତୀଯ ଧର୍ମଶାସ୍ତ୍ରପାନ୍ତ ଶିଦୁପାଗ, ଅପର ମନସ୍ତ ଗଳ
ମେଲେ ମୁଖୁକ ଜୀରୁତରେ. ¹⁶ଆଦରୀ ବ୍ୟାଙ୍ଗ ପ୍ରେତୀଯ
ମାପାକ କାଗି ପୁରୁଷନ୍ତ ଅନୁସରିପାରି ଆ ମୁଖୁକ
ତୈଗିଯ ଲାଦୁପରୁ. ¹⁷ଆ ପୁରୁଷ ପଚିତ୍ରତ୍ବନ୍ତନେ. ଏଲୀ

ପ୍ରଭୁବିନ ଆତ୍ମନୁ ଜରୁତାନ୍ତେ ଅଲ୍ଲା ସ୍ଵତଂତ୍ରୀଯିରୁତ୍ତେ
 ୧୪ନମ୍ବୁ ମୁଖଗଳୁ ମୁଖୀକିନିଂ ମୁଛ୍ଚଲ୍ଲଟିଲି.
 ନାହେଲାରୁ ମୁଖୁକୁ ତେରିଦ ମୁଖପୁଣ୍ଡପରାଗିଦ୍ୟ ପ୍ରଭୁ
 ବିନ ମହିମୟନ୍ତୁ ପ୍ରତିବିଜିଷ୍ଠୁ କେନ୍ଦ୍ରିତୁମିତିଦ୍ୟେ.
 ପ୍ରଭୁବିନିଂ ହୋରହୋମୁବ ମହିମୟ ନମ୍ବୁନ୍ତୁ
 ଅଧିକାଧିକରାଗି ମାର୍ଫ ଦିଃ ଅତନନ୍ତେ ହୋଲୁଵାଂତେ
 ମାଦୁତ୍ତେ. ଜିଲ୍ଲା ଦେଵରାତ୍ମା ନାଗିରୁବ ପ୍ରଭୁବିନ
 କାଯଦେ.

ಮಡಕೆಗಳಲ್ಲಿರುವ ಅತ್ಯುಕ್ತ ಭಂಡಾರ

4 ଦେବରୁ ତଣ୍ଡ କୃପେଣ୍ଯିଠିଂ ଆ ସେହିଯିନ୍ଦ୍ର ନମ୍ବାରୀ
ବହିଶିଦ୍ଧାନ୍ତେ ଆଦିର୍ଦ୍ଦିଠିଂ ନାହିଁ ଦ୍ୱୟାଗେହିପୁଷ୍ପଦିଲ;
2 ରହସ୍ୟାଦ ମୁହଁ ନାହିଁକରାହାଦ ମାଗରାଗିଲି ନାହିଁ
ମିମୁଖରାଗିଦ୍ଵେ ନାହିଁ କୁତଳୁପନ୍ଥ ଉପହୀରୀନ୍ଦ୍ର
ପୁଦା ଜିଲ୍ଲା, ଦେବର ଉପହୀରେତପନ୍ଥ ବଦଳାଯିପୁଦର
ଜିଲ୍ଲା. ନାହିଁ ଶତ୍ରୁପନ୍ଥ ସନ୍ଧ୍ୟାବାରି ବୋଇଧିନୁମୁକ୍ତେ ହେ. ନାହିଁ
ଯାରୀଠିବୁଦନ୍ତ ଜନରିଗେ ଆ ରିକେ ତୋରିହିଲେବୁକୁତେ ହେ.
ହୀଏ ନାହିଁ ଦେବର ସମୟବିଦିଲୀ ଏଥା ଜନରାଗିଦ୍ଵେ
ଏଥିବୁଦନ୍ତ ଅପର ତମ୍ଭୁ ହୃଦୟଗଳିଲୀ ତିଳିଦୁକେଳିଲୁ
ବିଲାରୁ. 3 ନାହିଁ ବୋଇଧିନୁ ସୁଵାର୍ତ୍ତ ଯୁ ମରିଯାଗିର
ବହୁମୁ. ଆଦରେ ନାତନଦ ମାଗର ଦିଲୀରୁପରିଗେ ମାତ୍ର
ଅଦୁ ମରିଯାଗିରି. 4 ଆ ଲୋକଦ ଅଧିପତିଯୁ* (ସୈତା
ନନ୍ଦ) ନଂବଦରପ ମନୁଷ୍ୟଙ୍କୁ ଶୁରୁଦୁଗୋଳିଶିଦ୍ଧାନ୍ତେ.
ଶ୍ରୀନ ମହିମୀ ପିଷ୍ଟ୍ୟାବାଦ ସୁଵାର୍ତ୍ତ ଯୁ ବେଳକନ୍ତୁ
(ଶତ୍ରୁପନ୍ଥ) ଅପର କାଣଲାରର. କ୍ରିସ୍ତନୋଭୁନ୍ଦେ ଦେବରି
ପ୍ରତିରୋଧପାରାଗିଦାନ୍ତେ. 5 ନାହିଁ ନମ୍ବୁ ବିଗ୍ରହୀଧିନୁପୁଷ୍ପଦିଲ.
ଆଦରେ ଯୀଏନ୍ ଶ୍ରୀନ ପ୍ରଭୁବେଂଦୁ ମୁହଁ ଯୀଏନୁମି
ନୋଇସ୍ଟର ନିମ୍ନ ସେହିକାରିଦ୍ଵେହିମୁଦୁ ବୋଇଧିନୁମୁକ୍ତେ ହେ.
6. “ବେଳୁକୁ କର୍ତ୍ତରୀଯିଲାଖିନୀଦ ପ୍ରକାଶିତି!” ଏଥା ଦେବରୁ
ବହୁ ହେଉଛିଦାନ୍ତେ. ଆ ଦେବରୀ ନମ୍ବୁ ହୃଦୟଗଳିଲୀ ତନ୍ତ୍ର
ବେଳକନ୍ତୁ ବେଳକିଶିଦ୍ଧାନ୍ତେ. ଶ୍ରୀନ ମହିମଦିଲୀରୁପ ଦେବର
ମହିମେଯନ୍ତୁ ନମ୍ବାରୀ ତିଳିଯୁପକିନୁପୁଦର ମୁଲକ
ଅତନୁ ନମ୍ବାରୀ ବେଳକନ୍ତୁ କୋଟିଦିନ୍ଦାନ୍ତେ. 7 ନମ୍ବାରୀ ଆ ନିକ୍ଷେପି
ଦେଵରିଠିଂ ମୋରିଦି. ନାଵାଦରୀ ନିକ୍ଷେପନ୍ତୁ ତୁମ୍ଭି
କୋଣିରୁପ କେବଳ ମହିମାଗଳିଠିଦ୍ଵେ. ଆ ମହାତ୍ମାତ୍ମିଯ
ବିବଦ୍ଧ ଦେଵରିଠିଂ ହୋରତୁ ନମ୍ବୁପୁନ୍ଦରିଲାପନ୍ଥିବୁଦନ୍ତୁ
ଜିଦୁ ତୋରିହିନୁମୁକ୍ତେ 8 ନମ୍ବୁ ମୁତ୍ତମୁତ୍ତିଲୀଲା ଜକ୍ଷେଟ୍ଟୁଗାହିବେ,
ଆଦରେ ନୋଇସ୍ଟରକୋଇଲ୍ଲ. ଅନେକାଶେଲ, ଏନୁ ମାହିବୋଇଁ
ନମ୍ବାରୀ ତିଳିଯଦୁ, ଆଦରୀ ନାହିଁ ଦ୍ୱୟାଗେହିପୁଷ୍ପଦିଲ.
9 ନାହିଁ ହିଂକେ ଗୁରିଯାଦ୍ୱ, ଆଦରେ ଦେବରୁ ନମ୍ବୁନ୍ତୁ
ହୋରେଦୁବିଦିଲିଲ, କେଲପୁ ସଲ ନମ୍ବାରୀ ନୋଇବାଯିତୁ,
ଆଦରୀ ନାକପାଗାଇଲ୍ଲ. 10 ନମ୍ବୁ ଦେହଗଳିଲୀ ଯୀଏନୁମି
ଜେବପୁ ତୋରିବରିଠିଂ ଆତନ ମରଣାପ୍ରେସ୍ଟେ ଯିନ୍ଦ୍ର
ଅନ୍ତର୍ଭାବିନୁମୁକ୍ତିଦ୍ଵେ. 11 ନାହିଁ ଜେବପନ୍ଥାଗିଦ୍ଵେ ଯୀଏନ୍
ବିଗୋଇସ୍ଟର ଯାବାଗଲା ମରଣିଦ ଅପାଯ ଦିଲୀଦ୍ଵେ. ସମ୍ମତେହୋଇପ
ନମ୍ବୁ ଦେହଗଳିଲୀ ଆତନ ମରଣାପ୍ରେସ୍ଟେ ଯିନ୍ଦ୍ର

ಅಧಿಪತಿ ಅಕ್ಷರಶಃ “ದೇವರು.”

କାଳବରଳୀରୁ ଜିଦୁ ନମଗ୍ର ସଂଭବିଷୁତିଦେ ।¹² ଅପ୍ରଦିରିଂଦ
ମରଣପୁ ନମ୍ବୁଲୀ କାଯିରୁମାଦୁକ୍ତିଦେ, ଆଦରେ ନିମ୍ବୁଲୀ
ଜୀଵପୁ କାଯିରୁମାଦୁକ୍ତିଦେ ।¹³ “ନାମୁ ନଂବିଦିରିଂଦରେ
ମାତାକିରିନୁ ।” ଏଠଂ ହେବିତ୍ର ରୁଂଥିଲ୍ଲ ବରିଦିନେ । ନମ୍ବୁ
ନଂବିକେଯୁ ସଙ୍କ ଆଦେ ରିଟେଯିଲ୍ଲିଦେ । ନାପୁ ନଂବୁପୁଦ
ରିଂଦରେ ମାତାକିରୁତେଁବେ ।¹⁴ ପ୍ରଭୁମାଦ ଯୀଶୁପାନ୍ତୁ ନତେ
ପରୋଳିଂଦ ବୈଶ୍ଵିଦ ଦେଖର ନମ୍ବୁନ୍ତୁ ସଙ୍କ କ୍ରିସ୍ତନୀଲିରୀ
ବୈଶ୍ଵମତ୍ତାନେ ଲାଭ ଦିଲୁ ନମଗ୍ର ଗୋକ୍ତିଦେ । ଦେଖରୁ ନମ୍ବୁନ୍ତୁ
ନିମ୍ବୁ ଜୋକେଯିଲୀ ତନ୍ତ୍ର ମୁଠିନ୍ଦେ ନିଲ୍ଲିପନ୍ତି ।¹⁵ ଇପ୍ରାଗାଲ୍ଲ
ନିମିଶୀର୍ଣ୍ଣରାଗିଯିେ । ହୀଏ ଦେଖର କୈପେଯି ହେବୁହେବୁ
ଜନରିଗେ ହୋଲ୍ଦିଲୁପୁଦୁ । ଜିରିଂଦାଗି, ହେବୁହେବୁ
ଦେଖର ମୁହିମେଗାରି କରିତୁ ତାମୁକି ସଲିମୁପର ।

ನಂಬಿಕೆಯ ಜೀವನ

16 अदकारणवै, नावेंदिगो बलहीनरागुप्तिलः
 नम्यु भौतिकं देवत्यै प्रयस्यासु कुटीदेव मुख्यं आद्य बलहीन
 वा गुप्तिदेव. आदर्शे नम्यु आनंदयुप्तवृत्तिदिन होस
 दा गुप्तिदेव. 17 स्पृष्ट कालदर्शीगे नमुगे भृशपूज्ज इक्षुपू
 गीरुत्तवै, आदर्शे नित्यवाद मुहिमेयनुगे होसिं
 क्लौलुल अवै नमुगे सकायकवागिदेव. आ मुहिमेयु
 इंदिन इक्षुपूजालीगिंतलू मुहत्त्वपूर्णद्वागिदेव. 18 आदृ
 रिंद नमुगे कालप्रवृत्तपूर्ग भग्नी योऽज्ञेसदी नमुगे
 कालदिरुवंधपूर्ग भग्नी योऽज्ञेसुक्तेवै. नमुगे कालु
 वंधपूर्गलू कैवल स्पृश्वकाल मात्र इरुत्तवै. आदर्शे
 नमुगे कालदिरुवंधपूर्गलू एवंदिगो इरुत्तवै.

వన్న బిట్ట ప్రభువినోందిగి వాసినువడన్నే నిజ
వాగియా అపేక్ష స్తుతేవే.⁹ దేవరన్ను మేళ్ళసబీలేంబు
దోందే నమగిరువ ఉద్దేశవాగిదే. నాపు నమ్మ
దేహదల్లి ఇల్లి వాసవాగిరువాగలు ప్రభువినోందిగి
అల్లి వాసవాగిరువాగలు ఆతనన్న మేళ్ళసబీలేంబు
దోందే నమ్మ బుయికేయాగిదే.¹⁰ నావెల్లరూ న్యాయ
ఖచారణకుగి క్రస్తన ముంది నింటుకొల్చులోబేకు. ప్రతి
యోబ్బను ఇకలోఎకద దేహదల్లి వాసవాగిద్దగ
మాడిద బళ్ళయిదక్కాగలి కెట్టడక్కాగలి ప్రతిఫలవన్న
హోందపను.

ಜನರನ್ನ ದೇವರ ಸ್ತೋತ್ರಗಳಲ್ಲಿ ಮಾಡತಕ್ಕ ಸಹಾಯ

१७ वृभूविन भय एंदरैनेंबुदु नमुगे क्लीदिदे.
आद्दरिंद सत्तेवन्सु श्रीकरसिकेलैच्युवांते जनरीगे सकाय
मातेलु नापु वृयीत्तिसुत्तेवे. नापु एंधवरैंदु
देवरु चिन्नागी बलन्सु. नीवु पक्ष निम्मु हृदयगाळ्या
नम्मुन्सु तिळीदुकेलैच्युरैंदु नंबुत्तेवे.^{१२} नापु
नम्मुन्सु निम्मु मुंदे मुकेत्तम्मी निरोहिसिकेलैच्युत्तिल.
आदरै नम्मु बगी निम्मु हेच्युक्तिदेवयज्ञे. नीवु नम्मु
विषयद्वालै हेम्मेवपुद्देवी निम्मु कारणगाळ्यु लैदु
त्रिदेवे. आग, कर्ज्जी कालव संगतिगाळ बगी हेम्मेवपुव
जनरीगे कोकत्तरै उत्तरपु निम्मुलैरुपुदु. आ जनरु
बुध वृत्तीय हृदयद स्त्रीत्य बगी चिंतिष्ठपुदिल.
^{१३} नापु हुच्चाराद्दरै अदु देवरीगोलैस्तरवागीये.
नमुगे स्त्रेबुद्धियुद्धरै अदु निम्मुगोलैस्तरवागीये.
^{१४} त्रिस्तन त्रीत्यियु नम्मुन्सु बत्तायुसुत्तदे. फक्केंदरै,
एल्ला जनरीगोलैस्तरवागी अतनु सत्तेनैबुदु नमुगे
गोलैदे. आद्दरिंद एल्लरु नस्तुहोलैदरु. ^{१५} जीविसु
वर्वरू इन्सु मैलै तमुगोलैस्तर जीविसबारदैंदु
त्रिस्तन एल्ला जनरीगागी नत्तनु. आ जनरु तनगोलैस्तर
जेविसलैंदु अतनु अवरीगोलैस्तर सत्तेनू मुत्तु सत्तव
रोलगींद जेवंतवागी एद्दु बिंदनु. ^{१६} हीरिलागि,
लौकेपु जनरु विषयवागी येऽजेष्वपुवांते ज्ञानिन्दिन
नापु यार बगीयुग येऽजेष्वपुदिल. लौकेपु
येऽजेष्वपुवांते हींदिन कालदल्लै नापु त्रिस्तन बगी
येऽजेष्विकेलैच्युदेव. आदरै आग नापु आ रैतियलै
येऽजेष्वपुदिल. ^{१७} यावनादररु त्रिस्तन्लिद्दरै, अवनु
होलै स्वृष्टीयागिद्दानै. क्षेत्रीय नांगिकेलैला आलीदु
होलेद्वपु; वृत्तीत्येलै होलेद्वायुतु. ^{१८} ऊदेल्लै
देवरींद देवरै आयुतु. त्रिस्तन मुमोलकवागी देवरु
नम्मुन्सु तेन्नूदिगी नमुगाधान विकिसिकेलैदिलानै.
जुल्लदै जुतरान्नु ते नमुगाधानकै कर्देयेकोलैबु बरव
केलपन्नु देवरु नमुगी कैलैच्युद्दानै. ^{१९} अंदरै, देवरु
त्रिस्तनलै इद्वे जगत्तेन्नै तेन्नूदिगी नमुगाधानविकिसि
केलैच्युत्तिद्दनै. देवरु त्रिस्तनलै जनरु अवराधगाळ्यु
विरिगेष्वपुदिल. आ नमुगाधान नदंसेत्तपन्नु जनरीगे
त्रिस्तुनुव केलपन्नु देवरु नमुगी कैलैदानै. ^{२०} आद-

ರಿಂದ ಶ್ರೀಸ್ತನೆ ಪರವಾಗಿ ಮಾತಾಡಲು ನಮ್ಮನ್ನು ಕಳುಹಿಸೆ ಲಾಗಿದೆ. ಇದು, ದೇವರು ನಮ್ಮ ಮೂಲಕವಾಗಿ ಜನರನ್ನು ಕರೆಯುವಂತಿದೆ. ದೇವರೋಂದಿಗೆ ಸಮಾಧಾನವಾಗಿರಿ ಎಂದು ನಾವು ನಿಮ್ಮನ್ನು ಬೇಕಿಕೊಳ್ಳುವಾಗ ಶ್ರೀಸ್ತನೆ ಪರವಾಗಿ ಮಾತಾಡುವರಾಗಿದ್ದೇವೆ.²¹ ಶ್ರೀಸ್ತನಲ್ಲಿ ಪಾಪವಿರಲ್ಲ. ಅದರೆ ನಾವು ದೇವರಿಗೆ ಸಮರ್ಪಕರಾದ ನೀತಿ ಸ್ವರೂಪಿಗಳಾಗುವಂತೆ ದೇವರು ಅತನನ್ನು ಪಾಪಸ್ವರೂಪಿಯನ್ನಾಗಿ ಮಾಡಿದನು.

6 ನಾವು ದೇವರ ಜೊತೆ ಕೆಲಸದವರಾಗಿದ್ದೇವೆ. ಅದ್ದರಿಂದ ನಿಮ್ಮನ್ನು ಬೇಕಿಕೊಳ್ಳುವುದೇನಂದರೆ, ನೀವು ದೇವರಿಂದ ಹೊಂದಿಕೊಂಡ ಕೃಷ್ಯಯು ವ್ಯಧಾವಾಗದಂತೆ ನೋಡಿಕೊಳ್ಳಿ² ದೇವರು ಇಂತಹನ್ನುತ್ತಾನೆ:

“ಸುಪ್ರಸನ್ನತೆಯ ಕಾಲದಲ್ಲಿ ನಾನು ನಿನಗೆ ಕಿವಿ ಗೊಟ್ಟಿನು, ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು.”

ಯೆಶಾಯ 49:8

ಇದೇ ಆ “ಸುಪ್ರಸನ್ನತೆಯ ಕಾಲ”, ಇದೇ ಆ “ರಕ್ಷಣೆಯ ದಿನ”³ ನಮ್ಮ ಸೇವೆಯು ನಿಂದಿಗೆ ಒಳಗಾಗಬಾರದೆಂದು ನಾವು ಯಾರಿಗೂ ತೋಂದರೆ ಮಾಡುವುದಿಲ್ಲ.⁴ ಅದರೆ ಪ್ರತಿ ಯೋಂದ ವಿಷಯದಲ್ಲಿಯೂ ನಾವು ದೇವರ ಸೇವಕರೆಂಬುದನ್ನು ತೋರ್ವೆಹಿಸಿತ್ತೇವೆ. ನಾವು ಸಂಕಟಗಳಲ್ಲಿಯೂ ಕೊರಿಗೆಗಳಲ್ಲಿಯೂ ಇಕ್ಕೆಟ್ಟಿಗಳಲ್ಲಿಯೂ⁵ ಹೆಚ್ಚಿಗಳಲ್ಲಿಯೂ ಸೇರಿವೆನಿಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದೀಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಒಬ್ಬ ತಾಳ್ಳುಯನ್ನು ತೋರುತ್ತೇವೆ⁶. ನಾವು ದೇವರ ಸೇವಕೆಂಬುದನ್ನು ನಮ್ಮ ತೆಳುವಳಿಕೆಯಂದಲೂ ತಾಳ್ಳುಯಂದಲೂ ಕನಿಕರಿದಿಂದಲೂ ಮತ್ತು ಪರಿಶುದ್ಧ ಜೀವಿತದಿಂದಲೂ ತೋರ್ವೆಹಿಸಿದ್ದೇವೆ. ನಾವು ಇದನ್ನು ವಿವಿಽತ್ತು ನಿಂದಲೂ ನಿಜಜಾದ ಪ್ರಿತಿಯಂದಲೂ⁷ ಸತ್ಯವನ್ನು ಹೇಳುವುದರಿಂದಲೂ ದೇವರ ಶಕ್ತಿಯಂದಲೂ ತೋರ್ವೆಹಿಸಿತ್ತೇವೆ. ಪ್ರತಿಯೋಂದರ ವಿರೋಧವಾಗಿ ನಮ್ಮನ್ನು ಸಂರಕ್ಷಿಸಿಕೊಳ್ಳಲು ನಮ್ಮ ಬಳ್ಳಿಯ ಜೀವಿತವನ್ನೇ ಉಪಯೋಗಿಸಿತ್ತೇವೆ.⁸ ಕೇಲವರು ನಮ್ಮನ್ನು ಸಾನ್ನಿಸಿತ್ತಾರೆ; ಇನ್ನು ಕೇಲವರು ನಮಗೆ ಅವಮಾನ ಮಾಡುತ್ತಾರೆ. ಕೇಲವರು ನಮ್ಮ ಬಗ್ಗೆ ಬಳ್ಳಿಯ ವಿಷಯಗಳನ್ನು ಹೇಳುತ್ತಾರೆ; ಇನ್ನು ಕೇಲವರು ನಮ್ಮ ಬಗ್ಗೆ ಕೆಕ್ಕಿ ವಿಷಯಗಳನ್ನು ಹೇಳುತ್ತಾರೆ. ಕೇಲವರು ನಮ್ಮನ್ನು ಸುಳ್ಳಾರೆನ್ನುತ್ತಾರೆ, ಅದರೆ ನಾವು ಸತ್ಯವನ್ನೇ ಹೇಳುತ್ತೇವೆ.⁹ ನಾವು ವ್ರಸಿದ್ಧರಾಗಿದ್ದರೂ ಕೇಲವರು ನಮ್ಮನ್ನು ಅವಸಿದ್ಧರಂತೆ ಕಾಬುತ್ತಾರೆ. ನಾವು ನಾಯು ವಂತಿದ್ದರೂ ಬದುಕಿದ್ದರೇ; ಶಿಕ್ಷಿಸಲ್ಪಿಸಿದ್ದರೂ ಕೊಲ್ಲಲ್ಪಡಲಿಲ್ಲ;¹⁰ ದುಃಖಿತರಂತೆ ಕಂಡರೂ ಯಾವಾಗಲೂ ಉಲ್ಲಾಸಿಸುವವರಾಗಿದ್ದೇವೆ; ಬಡುವರಂತೆ ಕಂಡರೂ ಅನೇಕರನ್ನು ನಂಬಿಕೆಯಲ್ಲಿ ಬಿಶ್ಯಯವಂತರನ್ನಾಗಿ ಮಾಡುತ್ತಿದ್ದೇವೆ; ಏನೂ ಇಲ್ಲದವರಂತೆ ಕಂಡರೂ ವಾಸವಾಗಿ ಎಲ್ಲವನ್ನೂ ಹೊಂದಿದವರಾಗಿದ್ದೇವೆ.¹¹ ಕೊರಿಂಥದಲ್ಲಿರುವ ನಿಮ್ಮಾಂದಿಗೆ ಬಿಜುಪುನಿಸಿಸಿದ ಮಾತಾಡಿದ್ದೇವೆ. ನಮ್ಮ ಹೃದಯಗಳನ್ನು ನಿಮ್ಮ ಮುಂದ ತೆರದಿಟ್ಟಿದ್ದೇವೆ.¹² ನಿಮ್ಮ ಮೇಲೆ ನಮಗಿರುವ ಪ್ರಿತಿಯು ನಿಂತಹಂತೆ ಆದರೆ ನಮ್ಮ ಮೇಲೆ ನಿಮಗಿರಿದ್ದ ಪ್ರಿತಿಯೇ

ನಿಂತಹಂತೆ ನಿಮ್ಮ ಮಾತಾಡುತ್ತಿದ್ದೇನೆ. ನಾವು ತೆರಿದಂತೆ ನೀವು ಸಹ ನಿಮ್ಮ ಹೃದಯಗಳನ್ನು ತೆರಿಯಿರು.

ಅವಿಭಾಗಿಗಳ ಮಧ್ಯದಲ್ಲಿ ಜೀವಿಸುವುದರ ಬಗ್ಗೆ ಎಚ್ಚರಿಕೆ

¹⁴ ಶ್ರೀಸ್ತನಂಬಿಕೆಯಲ್ಲಿ ಜನರಿಗೂ ನಿಮಗೂ ವ್ಯಾತ್ಯಾಸವಿದೆ. ಅದ್ದರಿಂದ ನೀವು ಅವರೊಂದಿಗೆ ನೇರಬೇಕಿದೆ. ಬಳ್ಳಿಯದು ಮತ್ತು ಕಳ್ಳಿದು ಒಳಪ್ಪಿ ಸೇರಲು ನಾಧ್ಯವಿಲ್ಲ. ಭಳಕು ಕತ್ತಲೆಯಿಡನೆ ಅನ್ನೋನ್ನಾಗಿರಲು ನಾಧ್ಯವೇ?¹⁵ ಶ್ರೀಸ್ತನೂ ಸ್ತೋತ್ರಾನಂತೂ ಅನ್ನೋನ್ನಾಗಿರಲು ನಾಧ್ಯವೇ? ವಿಜಾಹಿಗಳಿಗೂ ಅವಿಭಾಗಿಗಳಿಗೂ ಪಾಲಾಗಾರಿಕೆಯೇನು?¹⁶ ದೇವರ ಆಲಯವು ವಿಗ್ರಹಗಳೊಂದಿಗೆ ಒಬ್ಬಂದವನ್ನು ಮಾಡಿಕೊಳ್ಳಲು ನಾಧ್ಯವೇ? ನಾವು ಜೀವಣಸ್ವರೂಪವಾದ ದೇವರ ಆಲಯವಾಗಿದ್ದೇವೆ. ದೇವರು ಹೇಳಿದಂತೆ:

“ನಾನು ಅವರೊಂದಿಗೆ ವಾಸಿಸುವೆನು; ಅವರೊಂದಿಗೆ ನಡೆಯುವೆನು; ಅವರ ದೇವರಾಗಿ ರುವೆನು; ಅವರು ನನ್ನ ಜನರಾಗಿರುವರು.”

ಯಾಜಕರಾಂಡ 26:11-12

¹⁷ “ಅದ್ದರಿಂದ ಆ ಜನರನ್ನು ಬಿಟ್ಟು ಹೊರಬನ್ನಿರಿ; ಅವರಿಂದ ಬೇರ್ವೆಹಿಸಿ ಎನ್ನತ್ತೆನೇ ವ್ಯಭವು. ಅಶುದ್ಧವಾದ ಯಾವುದನ್ನು ಮುಟ್ಟಬೇಕಿ, ಆಗ ನಾನು ನಿಮ್ಮನ್ನು ಸ್ವಿಕರಿಸಿಕೊಳ್ಳುವೆನು.”

ಯೆಶಾಯ 52:11

¹⁸ “ನಾನು ನಿಮ್ಮ ತಂದೆಯಾಗಿರುವೆನು, ಮತ್ತು ನೀವು ನನ್ನ ಪ್ರತಿಪುತ್ರಿಯಾಗಿರಿ ಎನ್ನತ್ತೆನೇ ಸರ್ವಾಕ್ರಾಂದ ಪ್ರಭವು.”

2 ಸಮುದ್ರೇ 7:14; 7:8

7 ತೀಯ ಸ್ವೇಹಿತರೇ, ನಾವು ದೇವರಿಂದ ಈ ವಾಗ್ನನಗಳನ್ನು ಹೊಂದಿದ್ದೇವೆ. ಅದ್ದರಿಂದ ನಮ್ಮನ್ನು ಶುದ್ಧರಣ್ಣಿಗೆ ಮಾಡಿ ಕೊಳ್ಳಬೇಕು. ನಮ್ಮ ದೇವವನ್ನಾಗಲಿ ನಮ್ಮ ಇತ್ಯಾದಿನ್ನಾಗಲಿ ಅಶುದ್ಧಗೊಳಿಸುವ ಎಲ್ಲಾ ವಿಧದ ಮಲಿನತೆಯಂದ ನಾವು ದೂರವರೋಣ. ನಾವು ದೇವರನ್ನು ಗೌರಿಸುವುದರಿಂದ ಪರಿಶುದ್ಧವಾದ ಬಾಳ್ಳೀಯನ್ನು ನಡೆಸಲು ನಾವು ವ್ರಯ್ತಿಸಬೇಕು.

ಪೌಲನ ಆನಂದ

² ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳವನ್ನು ಕೊಡಿರಿ. ನಾವು ನಿಮ್ಮಲ್ಲಿ ಯಾರಿಗೂ ಕೆಳ್ಳಿದ್ದನ್ನು ಮಾಡಿಲ್ಲ. ಯಾರ ನಂಬಿಕೆಯನ್ನೂ ಹಾಳುಮಾಡಿಲ್ಲ; ಯಾರನ್ನೂ ವಂಚಿಸಿಲ್ಲ.³ ನಾನು ಇದನ್ನು ಹೇಳುತ್ತಿರುವುದು ನಿಮ್ಮನ್ನು ನಿಂದಿಸುವುದಕ್ಕಾಗಿಯಲ್ಲ. ನಿಮ್ಮಾಂದಿಗೆ ಬದುಕುವಷ್ಟರಷ್ಟು ಗ್ರಹಿ ಮತ್ತು ನಾಯುವಷ್ಟರು ಮಿಗಿಗೆ ನಿಮ್ಮನ್ನು ಅವಾರವಾಗಿ ಶ್ರೀಸ್ತನುತ್ತೇವೆಂದು ನಾನು ಮೊದಲೇ ನಿಮಗೆ ತಿಳಿಸಿದ್ದೇನೆ.⁴ ನಿಮ್ಮ ವಿಷಯದಲ್ಲಿ ನಾನಗೆ ಬಹಳ ಭರವಸವಿದೆ. ನಾನು ನಿಮ್ಮ ವಿಷಯದಲ್ಲಿ ಹೆಮ್ಮೆವಹು

తేణే. నీఎవు నన్నన్న బహళవాగి నంతరిస్తిదిరి. నమ్మ ఎల్లా ఇక్కటిప్పగల్లియూ ననగే మకా ఆనందపిది. ⁵ నాపు మక్కదోసినియైకే బండగా నమగే విశ్రాంతియే ఇరలీలు; నమ్మ సుతముత్తల్లా ఇక్కటిప్పగల్లిద్దపు. కొరగి కలిప విత్తు, బళి భయివితు. ⁶ ఆదర దేవరు ఇక్కటిప్పగల్లిరువ జనరన్న సంతేషుతానే. తేణుం బండగా దేవరు నమ్మన్న సంతేషిదను. అవన ఆగమనదిందలూ నీఎవు ఆవసిగే కోచ్చ ఆదరయేందలూ నమగే సమాధానవాయితు. నన్నన్న నోందలు నిమగిరువ హంబలద కురితాగియూ నిమ్మ కాయిగళించ నిమగిరువ దుఃఖద కురితాగియూ నన్న విషయవాగి నిమగిరువ మహాహితింతనేయ కురితాగియూ అవను ననగే కేళిదాగ ననగే బహళ సంతోషవాయితు. ⁸ నాను నిమగే బరిద పత్రపు నిమగే దుఃఖవన్న ఉంటుమాడిద్దరూ, ఆదన్న బరిదడ్డకే, ననగే దుఃఖవిల్ల ఆ పత్రపు నిమగే దుఃఖవన్న ఉంటుమాడితించు ననగే గోళింది. ఆ విషయదల్లి ననగే వ్యాసనవాయితు. ఆదర ఆద నిమ్మన్న స్వల్పకాలదపరిగే మాత్ర, దుఃఖితరన్నాగి మాడితు. ఈగ నాను సంతోషవాగి ద్వానే. నిమ్మన్న దుఃఖితరన్నాగి మాడిద్దక్కగి నాను దుఃఖిస్తిల్ల. ఆదర నిమ్మ దుఃఖవి నిమ్మ కృదయగళల్లి పరివక్తనేయన్న ఉంటుమాడిద్దరింద నాను సంతోషవాగిద్వానే. దేవర ఇళ్ళగునుసారవాగి నీఎవు దుఃఖితరాదిరి. ఆద్దరింద నమ్మిద నిమగే యావ రిశితయిల్లయూ నోంవాగల్లి. ¹⁰ దేవర ఇళ్ళనుసారవాద దుఃఖవ్యాదయవన్న జీవితమన్లు పరివక్తిస్తది. ఈ పరివక్తనేయ రశ్మిగే నిశేషుత్తది. ఈ పరివక్తనేయ విషయదల్లినాపు వ్యాసనపెబోకాయిల్ల. ఆదరే, లోకపు కోంది రువ దుఃఖపు మరణవన్న బరమాకుతద్ద. ¹¹ నీఎవు యావ దుఃఖవన్న హోందిరబజేందు దేవరు బయిసి ద్వానో అంద దుఃఖవన్న నీఎవు హోందిద్దిరి. ఆ దుఃఖవి నిమ్మన్న బహు ఆసక్తి యిల్లపరన్నాగి మాడితు; నీఎవు తప్పితస్తుగాగిరలీలువేందు నిరుపిసబేళేంబ బయిసేయన్న నిమ్మల్లి ఉంటుమాడితు; నిమ్మన్న కోంగసాళిసితు మత్తు భయిగోళిసితు; నన్నన్న నోందబేళేంబ బయిసేయన్న నిమ్మల్లి ఉంటుమాడితు; నన్న బగ్గి చింతిసువంతే మాడితు; తప్పితస్తథన్న దండిసబేళేంబ బయిసేయన్న ఉంటుమాడితు. ఆ సమసీయ యావ విషయదలీయూ నీఎవు అపరాధిగళాగిరలీలువేందు నిరుపిసిదిరి. ¹² నాను ఆ పత్రవన్న బరిదద్ద తప్పు మాకిదవనిగోలైస్తరవలు, ఆ తప్పినింద దుఃఖే బళిగాదవనిగోలైస్తరపు అల్ల. ఆదిరే నమ్మ విషయదల్లి నిమగిరువ మహాజించేయన్న నీఎవు దేవర ఎదురునల్లి నోండువంతాగబేళేందు ఆ పత్రవన్న బరిదను. ¹³ ఆద్దరిందలే నమగే ఆదరయేయాయితు. తేణున బహు సంతోషవాగిరువుదన్న కండు నమగే మత్తుప్పు సంతోషవాయితు. నీఎలైల్లరూ అవనన్న సంతోషగోళిసిదిరి. ¹⁴ తేణన ముంది నాను నిమ్మన్న హోగళిదేను. ఆద సమపచకేందు నీఎవు నిరుపిసిదిరి.

నావు నిమగే కేళిద ప్రతియొందూ సత్కారిత్తు. నావు తీఱన ముంది నిష్ట విషయదల్లి కేళిద హోగళిశీయ మాతుగణిల్లా సత్కారించు నీఎవు నిరుధిసిదిరి. ¹⁵ నీవే ల్లరూ విధేయరాగిరలు సిద్ధారాగిదన్ను జూట్లిసి కోండాగల్లిల్లా అవనిగే నిష్ట మేలే ప్రీతియు హెచ్చుగుత్తదీ. నీఎవు అవనస్తు గౌరవదిందలూ భయ దిందలు స్వీకరిసిదిరి. ¹⁶ ననగే నిష్ట విషయదల్లి పూణి, భరసే ఇరువురింద బకు సంకోపమడ్తేన.

కైస్తుర కోచువిచే

8 సహాయర సహాయదిరియరే, మకేదోఎనియద సభిగళల్లి దేవరు తోరిద కృపేయ బగే నిమగే తీళిసలు ఇష్టప్రథుతేవే. ² ఆ విజ్ఞానిగిల్ల అతిఏ కష్టగళింద పరీక్షల్లిస్తేద్దారే. అవరు బఖళ బడజనరు. ఆదరే అవరు తమ్మ మహా ఆనందింద బఖళాగి కోట్టరు. ³ తమ్మింద నాద్వాదషష్ట మట్టగే కోట్టిద్దారేందు నాను నిమగే హేళుతేనే. అవరు తమ్మ తిక్షీమిరి కోట్టిద్దారే. అవరు తావాగియే కోట్టరు. కోడబేశింద అవరిగే యాయా కేళిల్ల. ⁴ దేవజనరిగొల్సురాద ఈ నీవే యల్లి తావరు వాలుగారాగువ భాగ్య దొరయి బేశిందు అవరు నమ్మిన్న పదేవదే కేళిశోండరు మత్త బేశికోండరు. నావెందూ నేనిసిల్లద రీతియల్లి అవరు కోట్టరు. అవరు తమ్మ హంజనస్తు నమగే కోడువు దక్షింత మోదలు తమ్మన్నే ప్రభువిగూ నమగూ ఒప్పిసి కోట్టరు. దేవరు బయసువుదు ఇద్దన్నే. ⁵ ఆద్దరియ, వితీషమాద ఈ శ్వాకాయవస్తు పురోసులు నిమగే సకాయ మాడబేశిందు నావు తీఱనస్తు కేళిశోండిపు. ఈ కాయివస్తు పూరంభిసిదవను తీఱనిఁ. ⁶ నీఎవు ప్రుతి యోందరల్లియూ అందరే, నంబిశేయల్లి మాతుడుపుద రల్లి, జ్ఞానదల్లి, సకాయమాడబేశించ ఆసక్తియల్లి మత్త నమ్మింద కలికుశోండ తీర్మియల్లి తీర్మిమంత రాగిద్దిఁరి. ఆద్దరింద శ్వాకాయదల్లియూ నీఎవు తీర్మిమంతరాగిబేశిందు నావు బయసుతేవే. ⁸ నీఎవు కోడబేశిందు నాను ఆజ్ఞాపిసుక్తిల్ల. ఆదరే నిష్ట తీర్మియు నిజవాదప్రతియీఎంబుదన్ను నాను నోఁడ బయసుతేనే. సకాయ మాడలు ఇతర జనరియర నిజవాద బయశేయన్ను నిమగే కోరెసువుదర మంలకమాగి నాను నిష్ట ప్రతియొస్తుతేనే. ⁹ నమ్మ ప్రభువాద యిఎను శ్రస్తన శ్వేయు నిమగే గొత్తిదే. శ్రస్తన దేవరోందిగే తీర్మిమంతికేయల్లిద్దరూ నిమగొల్సురాగి బడవ నాద్వాద నిమగే గొత్తిదే. నీఎవు తీర్మిమంతరాగిబేశిందు శ్రస్తన బడవనాదను. ¹⁰ నాను నిమగే హేళువుదే నందరే: కళిద వాణ కోడువుదరల్లి నీఎవే మోదలిగ రాగిద్దిరి మత్త మోట్టమోదలనుయదాగి కోట్టివరు నీఎవే. ¹¹ ఆద్దరింద నీఎవు ఆరంభిసిద కాయివస్తు ఈగ పూణిగొల్సిరి. ఆగ, నిష్ట కాయి మత్త నిష్ట సిద్ధ మనసు, సరిసమానవాగిరువుదు. నిమగే లుపుదను,

కోడిరి. ¹² నీఎవు కోడబేసోందు కోట్టర్ నిమ్మ దానపు స్మీక్షతాగువుదు. నిమ్మ దానద మహాల్యమానపన నీఎవు పనన్ను హోందిద్దిరి ఎంబుదర మేలియీ హోరకు నీఎవు ఏనన్ను కోలిరిల్ ఎంబుదర మేలీ ఆధార గొండిల్. ¹³ ఇతర జనరు సుఖవాగిరువాగ నీఎవు కష్ట దిందిరువుదు నమగే ఇష్టవిల్. ప్రతియోందరల్లియూ సమానతే ఇరబేసోంబుదే నమ్మ బయకే. ¹⁴ ఈగి నిమ్మల్లి బేశాదిష్టిద్ నిమ్మ ఈ సమ్మద్దియు ఇతర జనర కోరతే యన్న నీఎగుసువుదు. బళికే, ఆవరు సమ్మద్దాగిరువాగ నిమ్మ కోరతేయన్న నీఎగుసువరు. హీగే ఎల్లరూ సమాన రాగిరువరు. ¹⁵ వచిత్ర గ్రంథదల్ బరిరిపంత ఇదాగువుదు.

“బక్షభాగి తేఎవిరిసికోండవనిగి ఏనూ కెబ్బగలిల్ స్టేల్ప్ తేఎవిరిసికోండవనిగి ఏనూ కడిమేయాగలిల్”

విషోఽనాండ 16:18

కీంతను మతు అవన సంగతిగారు

¹⁶ నిమ్మ మేలీ నసగిరువ తీరియన్న దేవరు తీంత నిగొ కోట్టద్దక్కి దేవరన్ను స్తుతిసుత్తేఇనే. ¹⁷ నావు కేలీకోండ కాయిగళన్ను మాడలు తీంతను ఒప్పి కోండను. నిమ్మ బలగే బరలు అవను అత్యాస్తేత్తాగిద్దను. ఇదు అవన స్థంత ఆలోచణే. ¹⁸ ఎల్లా నీఫగళల్లి కోగళికేగి వాతునిరువ ఒబ్బ సహోదరనన్ను తీంత నొడిన కళుహిసుత్తేద్దిఇవే. ఈ సహోదరను సువాతాన సేవేయ విషయదల్లి కీకిత పడేద్దానే. ¹⁹ ఇదల్లదీ, నావు ఈ సహాయ ధనవన్ను తేగెదుకోండ హోగువాగ నమ్మ సంగడవిరువుదక్కి సభేగళవరు ఈ సహోదరనన్ను ఆయ్యియాకిద్దారే. దేవర మహిమేగారియూ మత్తు సహాయ మాడలు నిజవాగి బయసుత్తేవే ఎంబుదన్ను తోఎరిపువుదక్కాగియూ ఈ సేవాకాయివన్ను మాడుత్తి ద్దేవే. ²⁰ హేరథవాద ఈ సహాయ ధనవన్ను నావు నొండి కోళ్పువ బగ్గ టీకిసలు యారిగొ అవకాశ కోడబార దందు ఎళ్ళప్రిచేయాందిద్దేవే. ²¹ ప్రతిభువు యావుదన్ను సరియాదద్దిందు స్టోరిసికోళ్పువనొ మత్తు జనరు యావుదన్ను సరియాదద్దిందు యోఎసివెరో అదన్నే మాడలు నావు ప్రయుక్తిసుత్తేద్దిఇవే. ²² ఇదల్లదీ సహాయ మాడలు యావాగలూ సిద్ధనాగిరువ నమ్మ సహోదర నన్ను అవరోందిగి కళుహిసిహోడుత్తేద్దిఇవే. అవను అనోఈ విధదల్లి తన్నన్ను నిరూహిసిద్దానే. ఈగ అవనిగి నిమ్మల్లి కేబ్బ భరపే ఇరువుదరింద మత్తెష్టు సహాయ మాడలు బయసుత్తానే. ²³ నాను తీంత బగ్గ హేఖుపుదేనోదరే, అవను నన్న సహోద్దోగియాగిద్దానే. నిమగి సహాయ మాడలు అవను ననొండిగి కేలస మాడుత్తిద్దానే. ఇతర సహోదర బగ్గ నాను హేఖుపుదేనోదరే, అవరు సభే గళింద కళుహిసల్పుచ్ఛవరాగిద్దారే మత్తు కృస్తసిగే

మహిమేయన్ను ఉంటుమాడువంధవరాగిద్దారే. ²⁴ ఆయ్ రింద నిమ్మల్లి నిజవాగియూ తీరియలే ఎంబుదన్ను ఈ జనరిగి హోరిసికోడిరి. నావు నిమ్మ విషయదల్లి యాకే కేమ్మిపడుత్తేఇవంబుదన్ను ఇవరిగి హోరిసికోడిరి. ఆగ ఎల్లా సభేగళవరు అదన్ను నోండలు సాధ్యాగువుదు.

కేస్టరిగి సకాయమాడిరి

9 దేవజనరిగోఽస్రవాద ఈ సకాయద బగ్గ నాను నిమగి బరియువుదు నిజవాగియూ ఆగత్తవిల్. ² సకాయ మాడబేసోంబ బయకేయు నిమగిదయిందు ననగి గొల్కిద్. మహిమోనియదల్లి జనరిగి నిమ్మ ఈ విషయదల్లి కేమ్మేయింద హేఖుత్తలే ఇద్దేనే. అఖాయదల్లిరువ నీఎవు కళిద వంపదిందలు కోడలు సిద్ధరాగిద్దిరేందు అవరిగి హేఖుదేను. నిమ్మల్లిరువ కోడబేసోంబ బయకేయున్న ఉంటుమాడిది. ³ నాను సహోదరన్ను నిమ్మల్లి కశ్చహిసిహోడుత్తిద్దేనే. నిమ్మ బగ్గ ఈ విషయదల్లి హోగళిద్దు వ్యాఘవాగువుదు ననగి ఇష్టవిల్. నాను హేఖుకోండంత నీఎవు సిద్ధరాగిర బేసోందు ఆతిసుత్తేని. ⁴ ఒందు వేణీ మహిమోనియద జనరల్లి యారాదరూ ననొస్సురిగి బందగ నీఎవు సిద్ధరాగిలిద్దరే నావు నాజికేగి గురియాగుతేవే. నిమ్మ విషయదల్లి నావు ఒపఱ భరపసే ఇష్టిద్దరింద నావు నాజికేగి గురియాగువెరి.) ⁵ ఆదర్శింద నాను బరువుదక్కింత మొదలు నిమ్మ బలిగి హోగువంతి ఈ సహోదరరన్ను కేలీకోల్చుబేసోంబ నాను ఆలోఽజిసిదెను. నీఎవు వాగ్నమాడిద సకాయ ధనవన్ను ఇవరు సంగ్రహిసువరు. ఆగ, నావు బరువుప్పుదల్లి నిమ్మ సకాయ ధనవు సిద్ధవాగిరువుదు. ఈ సకాయ ధనవు నిమ్మ తుర్మలప్రాంత వాద దానవే హోరతు సంకటదింద కోట్ట డానవల్ల. ⁶ ఇదన్ను జ్ఞావపకరదల్లి క్షుకోండిరి: స్టేల్ప్ బిత్కువపను కోవల స్లప్పున్నే కోయువను, ఆదర్ కెబ్బ బిత్కువపను హచ్చి కోయువను. ⁷ ప్రతియోబ్బ వ్యేయింద తన్న హేదయ దల్లి ఎప్పన్ను నిధిరిసిహోడునో అష్టన్సే కోడబేసు. యావనొ దుఃఖిదింద కోడబారదు. అల్లద యావనొ ఒత్తుయద దేసయింద కోడబారదు. సంయోఽవాగి కోచువపన్ను దేవరు తీరియత్తానే. ⁸ మత్తు నిమగి అగత్తవాదద్దీంతలు హెబ్బ ఆలీవాదగళన్ను దేవరు కోండబల్లను. ఆగ నిమ్మల్లి నిమగి అగత్తవాద ప్రతి యోంద యావాగలూ ఇరువుదు. ప్రతియోంద ఒళ్ళియ కాయిక్కే కోడలు నిమ్మల్లి నాకమ్మ ఇరువుదు. ⁹ వచిత్ర గ్రంథదల్లి హీగి బరిదిదే:

“ఆతను బదవరిగి ఉదారవాగి కోడువను; ఆతన కరుచేయు తాత్పత్వవాగిరువుదు.”

శేంతనే 112:9

10 బిత్తువవనిగి బీజవన్న కోడువవను దేవరే. ఆతను ఆకారశ్శి రొటిటియన్న కోడువను. అంటియీ, దేవరు ఆశ్చర్షిక బీజవన్న కోడువను మత్తునిమ్మ బీజవన్న పోచియిమాడువను. నిమ్మ బ్లైయి శీయిల్యిండ ఆతను వుకు సుగ్గియన్న ఉంటుమాడువను.

11 యావాగలు ఉదారమి కోడబీంద దేవరు నిమ్మన్న ప్రతియోందు విషయదల్లియు శ్రీమంత రాన్ని మాడువను. నిమ్మ మంలక్షణాగి నీఎవు కోడువ సకాయ ధనది నిమిత్త జనరు దేవరిగి కృతజ్ఞతాస్తుకి మాడువరు. ¹² నీఎవు మాడువ ఈ సేవాకాయింద కోరిటియల్లిరువ దేవజననిగి సకాయవగువుదు. అష్టమాత్రవే అల్ల, ఇదరిందాగి దేవరిగి హెబ్బుకోబ్బగి కృతజ్ఞతాస్తుకి ఉంటాగువుదు. ¹³ నీఎవు మాడువ ఈ సేవాకాయిపు నిమ్మ నంబిచేగి సాక్షియాగిదు. ఇదరి నిమిత్తాగి జనరు దేవరిగి కృతజ్ఞతాస్తుకి మాడువరు. నీఎవు శ్రీస్తన్ సువాకీయన్న అనుసరిసుపుదరింద అవరు దేవరిగి కృతజ్ఞతాస్తుకి మాడువరు. నీఎవు హేళువ సువాకీయన్న నీఎవు నంబిద్దిరి. తమ్మిలిదిగి మత్తు ఎలల్లోందిగి నీఎవు ఉదారమి కంచికొండడ్రింద జనరు దేవరిగి కృతజ్ఞతాస్తుకి మాడువరు. ¹⁴ ఇదలద్దే ఆ జనరు ప్రథిసువాగ తప్ప నిమ్మాందిగి ఇరబేకాగి తేందు ఆతిసువరు. దేవర ఆశిషయవాద కోచియు నిమ్మల్లి రుపుదే అడక్కే కారణ. ¹⁵ వణిసలనాథ్వాద దేవర వరకొ ఆతనిగి సోతువాగలి.

ತನ್ನ ಸೇವೆಯ ಕುರಿತು ಪೌಲನ ಪ್ರತಿವಾದ

10 ପେଲନାଦ ନାମ କ୍ରିସ୍ତନ ମୁଦ୍ଦୁଶ୍ଵାବଦିଂଦଲା
କଣିକରିଦିଂଦଲା ନିମ୍ନେ ବେଳିକୋଳୁଛି ଦେଇନେ।
ନାମ ନିମ୍ନେ ଉଦ୍‌ଦିଗ୍ନାଵାଗ ଦିନନାମାଗିରୁତେ ନେଇନଦର,
ନିମ୍ନେ ଦରଦରିଲାଯାଗ ଧିରନାମାଗିରୁତେ ନେଇନଦର
ପରୁ ହେବୁଥାରେ । ନାପୁ କୋଶିକରଂତ ଜୀବିଷମୁତ୍ତେ ହେବେମୁ
କେଲପରୁ ଯୋଜିଷମୁତ୍ତେ । ନାମ ବଂଦାଗ ଅପର ବିରୋଧ
ବାଗି ବହୁ ଦିଷ୍ଟକଣନିଂଦିରଜୀବିକଂଦୁ ଯୋଜିଷିକୋଳାଙ୍ଗି
ଦେଇନେ । ଆଦରେ ନିମ୍ନଗୁ ଅଦେ ଦିଷ୍ଟକଣନିଂଦୁ ଉପର୍ଯ୍ୟୋଗି
ମୁହଁ ଅଗତ୍ତେ ଇଲାଦିରାର ଏମଦୁ ନିମ୍ନେ ବେଳିକୋଳୁଛି
ଦେଇନେ । ନାପୁ ପ୍ରପଂଚଦର୍ଲୀ ଜୀବିଷମୁତ୍ତେ ଦେଇବେ । ଆଦର;
ପ୍ରପଂଚଦରୁ ହୋଇଦାଏବ ରୀତିଯିଲ୍ଲ ହୋଇଦାଏ
ପୁଦିଲ । ⁴ ପ୍ରପଂଚଦରୁ ଉପର୍ଯ୍ୟୋଗିମୁହଁ ଅଯୁଧଗଳିଗି
ତିର୍ଯ୍ୟାନଦ୍ୱାରା ଦର ଅଯୁଧଗଳିକଂଦିଗେ ନାପୁ ହୋଇଦାଏ
ଦେଇବେ । ନମ୍ବୁ ଅଯୁଧଗଳି ଦେବପର ତକ୍ତେଯିନ୍ଦୁ ହୋଇଦିବେ ।
ଆପୁ ଶତ୍ରୁଵିନ ବଲଲାଦ ହୋଇଗିଥିଲୁ ନାତ ମାତ୍ବଲାଲିବୁ ।
ନାପୁ ଜନର ବାଦଗଳିନ୍ଦୁ ନାତ ମାତୁ ହେବେ । ⁵ ଦେବର
ଜ୍ଞାନକେ ବିରୋଧବାଗି ଲୈଜୁଥିବ ପ୍ରତିଯୋଂଦୁ ଗପଦ
ସଂଗତିଯିନ୍ଦୁ ନାତମାତୁ ହେବେ; ପ୍ରତିଯୋଂଦୁ ଯୋଜନେ
ଯିନ୍ଦୁ ସ୍ଵାଧୀନପଦିଷିକୋଳାଙ୍ଗ ଅପଗଜ୍ଞିନ୍ଦୁ ପେରିପତିଶିଖି କ୍ରିସ୍ତ
ନିଗି ବିଧୀୟରାଗୁପତି ମାତୁ ହେବେ । ନିମ୍ନୁଠି କ୍ରିସ୍ତନିଗି
ବିଧୀୟରାଗିଦିରୁ ଯାରେ ଆଗାମି ଶିକ୍ଷନଲୁ ସିଦ୍ଧାରି

¹⁸ಒಬ್ಬನು ತನ್ನನ್ನು ಒಳ್ಳೆಯವನೆಂದು ಹೇಳಿಕೊಂಡ ಮಾತ್ರತ್ತೇ ಅವನು ಸ್ವೀಕೃತನೆಂದಲ್ಲ. ಪ್ರಭುವು ಯಾರನ್ನು ಒಳ್ಳೆಯವನೆಂದು ಯೋಚನೆತ್ತಾನೆ ಅವನೇ ಸ್ವೀಕೃತನಾಗಿದ್ದನೇ.

ಪೌಲಸು ಮತ್ತು ಸುಳ್ಳಾ ಅವೈವ್ಯಾಸುಲರು

11 ನಾನು ಸ್ವಲ್ಪ ಬುದ್ಧಿಹೀನನಾಗಿರುವಾಗಲೂ ನೀವು ನನ್ನ ವಿಷಯದಲ್ಲಿ ತಾಳ್ಳೆಯಾಗಿದಿರಬೇಕೆಂದು ಅವೇಕ್ಕಿಸುತ್ತೇನೆ. ಆದರೆ ನೀವು ಈಗಾಗಲೇ ನನ್ನ ವಿಷಯದಲ್ಲಿ ನಾನು ಚಿಂತಿಸುತ್ತೇನೆ ಈ ಚಿಂತಯ ದೇವರಿಂದ ಬಂದಂತೆ ನಿಮ್ಮನ್ನು ಕೊಡುವುದಾಗಿ ನಾನು ಈ ಸ್ಥಾನಿಗೆ ವಾಗ್ಣನ್ ಮಾಡಿದ್ದು. ಶ್ರೀಸ್ಥಾನಿಬ್ರಹ್ಮನೇ ನಿಮ್ಮ ಪರಿಯಾಗಿರಬೇಕು. ನಾನು ನಿಮ್ಮನ್ನು ಶ್ರೀಸ್ಥಾನಿಗೆ ಅತನೆ ಶುದ್ಧ ವಧುವನಾಗಿ ಕೊಡಲು ಅವೇಕ್ಕಿಸುತ್ತೇನೆ. ³ ಹಂತ್ರು ಸರ್ವದ ಕುರುತ್ತಿಯಾಗಿ ಮೋಜನೊಂಡಂತೆ ನಿಮ್ಮ ಮನಸ್ಸ ಶ್ರೀಸ್ಥಾನಿ ವಿಷಯದಲ್ಲಿ ಇರಬೇಕಾದ ಯಥಾರ್ಥತೆಯನ್ನೂ ಪರಿಶುದ್ಧಿಸುತ್ತೇನೂ ಬಿಟ್ಟು ಕೆಟ್ಟುಹೋದಿತಂಬ ಭಯ ನನಗಿದೆ. ⁴ ಯೇಸುವಿನ ಬಗ್ಗೆ ನಾವು ಬೋಧಿಸಿದ ಸಂಗತಿಗಳಿಗೆ ಭಿನ್ನವಾದಂಥ ಸಂಗತಿಗಳನ್ನು ಬೋಧಿಸುವ ಬೋಧಕರು ನಿಮ್ಮ ಬಳಿಗೆ ಬಂದು ಬೋಧಿಸಿದರೂ ನೀವು ತಾಳ್ಳೆಯಾಗಿದಿರುತ್ತೀರಿ. ನೀವು ನಮ್ಮೀಂದ ಸ್ವೀಕರಿಸಿಕೊಂಡ ವಿತ್ತಾತ್ಮಕಿಗಳೂ ಸುವಾರ್ತೆಗೂ ಭಿನ್ನವಾದ ಅತ್ಯವಂತನ್ನೂ ಸುವಾರ್ತೆಯನ್ನೂ ಸ್ವೀಕರಿಸಿಕೊಳ್ಳಲು ಬಹು ಇವೆಪ್ಪಳ್ಳಿಪರಾಗಿದ್ದೀರಿ. ಆದ್ದರಿಂದ ನೀವು ನಮ್ಮ ವಿಷಯದಲ್ಲಿ ತಾಳ್ಳೆಯಾಗಿದಿರಬೇಕು. ⁵ ಆ “ಮಹಾಅಪೈಸ್ಟಲರು” ನನಗಿಂತ ಮಿಗಿಲಾದವರೆಂದ ನಾನು ಭಾವಿಸುವುದಿಲ್ಲ. ⁶ ನಾನು ತರಬೇತಿ ಹೊಂದಿದ ಭಾಷಣ ಗಾರಂಲು ಎಂಬುದೇನೊ ನಿಜ, ಆದರೆ ನನಗೂ ಜ್ಞಾನವಿದಿ ಇದನ್ನು ನಿಮ್ಮ ಪ್ರತಿಯೊಂದು ವಿಧದಲ್ಲಿಯೂ ಸ್ವಷ್ಟವಾಗಿ ತೋರಿಸಿದೆವು. ⁷ ನಾನು ನಿಮ್ಮ ದೇವರ ಸುವಾರ್ತೆಯನ್ನು ಉಚಿತವಾಗಿ ಬೋಧಿಸಿದೆನು. ನಿಮ್ಮನ್ನು ಪ್ರಮುಖರಾಗಿ ಮಾಡಲು ನನ್ನನ್ನು ತಿಗಿಸಿಕೊಂಡೆನು. ಅದು ತಪ್ಪಿಂದು ಭಾವಿಸುತ್ತೀರೋ? ⁸ ನಾನು ಇತರ ಸಭೆಗಳಿಂದ ನಿಮ್ಮ ಮದ್ದದಲ್ಲಿ ಸೇವೆ ಮಾಡುವುದಕ್ಕಾಗಿ ಹಣವನ್ನು ತಿಗಿದು ಕೊಂಡೆನು. ⁹ ನಾನು ನಿಮ್ಮಲ್ಲಿದಾಗ ನನ್ನ ಯಾವ ಕೂರತೆಯಲ್ಲಿಯೂ ನಿಮ್ಮ ಕೊಂಡೆನು. ಇನ್ನು ಮುಂದೆಯೂ ನಾನು ನಿಮ್ಮ ಭಾರವಾಗಿರುವುದಿಲ್ಲ. ¹⁰ ಈ ವಿಷಯದಲ್ಲಿ ನಾನು ಹೆಮ್ಮೆಪಡುವದನ್ನು ಅಖಾಯದಲ್ಲಿರುವ ಯಾರೂ ನಿಲ್ಲಿಸಲಾರರು. ಶ್ರೀಸ್ಥಾನಿ ಸತ್ಯವು ನನ್ನೊಳಗಿರುವುದರಿಂದ ಇದನ್ನು ಹೇಳುತ್ತಿದ್ದೀನೆ. ¹¹ ನಾನು ನಿಮ್ಮ ಭಾರವಾಗಿದಿರುವುದು ನಿಮ್ಮ ಮೇಲಿನ ನಗರಿ ಪ್ರೀತಿಯಲ್ಲಿರುವ ಕಾರಣದಿಂದಲೋ? ಇಲ್ಲ! ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ದೇವರಿಗೆ ಗೊತ್ತಿದೆ. ¹² ಈಗ ನಾನು ಮಾಡುತ್ತಿರುವುದನ್ನು ಮುಂದುವರಸ್ತೇನೆ ಆ ಜನರಿಗೆ ಹೋಗಿಕೊಳ್ಳಲು ಯಾವ ಕಾರಣವೂ ಸಿಕ್ಕಬಾರದೆಂದು ಇದನ್ನು ಮುಂದುವರಿಸುತ್ತೇನೆ. ಅವರು ತಮ್ಮ ಕೆಲಸದ ಬಗ್ಗೆ ಜಂಬ ಪಡುತ್ತಾರೆ. ತಾವು ಮಾಡುವ ಆ ಕೆಲಸವು ನಮ್ಮ ಕೆಲಸದಂತೆಯೇ

ಇದೆಯೆಂದು ಹೇಳಿಕೊಳ್ಳಲು ಬಯಸುತ್ತಾರೆ. ¹³ ಇವರು ನಿಜ ಅಪೋಸ್ಟಲರಲ್ಲ. * ಅವರು ಮೋಸಿಗಾರಾದ ಕೆಲಸಗಾರರು. ತಾವು ಶ್ರೀಸ್ಥಾನಿ ಅಪೋಸ್ಟಲರಲ್ಲಿದಿದ್ದರೂ ಜನರು ತಮ್ಮನು ಶ್ರೀಸ್ಥಾನಿ ಅಪೋಸ್ಟಲರಿಯ ತೆಲೀದುಕೊಳ್ಳುವಂತೆ ನಟಿಸುತ್ತಾರೆ. ¹⁴ ಇದು ನಮಗೆ ಆಶ್ಚರ್ಯವಾದದ್ದೇನೂ ಅಲ್ಲ, ಏಕೆಂದರೆ ಸ್ತೋನನು ತಾನೇ ಪ್ರಾಶರಲ್ಪರವಲ್ಲ. ದೇವದೂತನ ವೇದವನ್ನು ಹಾಕಿ ಕೊಳ್ಳುತ್ತಾನೆ. ¹⁵ ಹೀಗಿರಲು ಸ್ತೋನನ ಸೇವಕರು ತಾವು ಸರಿಯಾದ ಕೆಲಸವನ್ನು ಮಾಡುತ್ತಿರುವರಂತೆ ನಟಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಅವರು ಮಾಡುತ್ತಿರುವ ಕೆಲಸಗಳ ಪ್ರತಿಫಲವಾಗಿ ಅವರಿಗೆ ಕೊನೆಯಲ್ಲಿ ದಂಡನೆ ಯಾಗುವುದು.

ಪೌಲಸು ತನಗಾದ ಹಿಂಬಿ ಬಗ್ಗೆ ತಿಳಿಸುವನು

¹⁶ ನಾನು ನಿಮಗೆ ಮತ್ತೆ ಹೇಳುವುದೇನಂದರೆ, ನನ್ನನ್ನು ಬುದ್ಧಿಹೀನನೆಂದು ಯಾರೂ ಯೋಚಿಸುಕೊಡುದು. ಬುದ್ಧಿಹೀನ ನೆಂದು ನೀವು ಯೋಚಿಸುವುದಾಗಿದ್ದರೆ, ನೀವು ಬುದ್ಧಿಹೀನ ನನ್ನ ಸ್ವೀಕರಿಸಿಕೊಳ್ಳುವಂತೆ ನನ್ನನ್ನು ಸ್ವೀಕರಿಸಿಕೊಳ್ಳಿ. ಆಗ ನಾನು ಸ್ವಲ್ಪ ಹೆಮ್ಮೆಪಡಲು ಸಾಧ್ಯವಾಗುವುದು. ¹⁷ ನನಗೆ ನನ್ನ ವಿಷಯದಲ್ಲಿ ಭರವಸೆ ಇರುವುದರಿಂದ ನಾನು ಹೋಗಳಿಕೊಳ್ಳುತ್ತೇನೆ. ಆದರೆ ಪ್ರಭು ಮಾತಾಪಾಪಂತೆ ನಾನು ಮಾತಾಪಾಪಂತಿಲ್ಲ. ನಾನು ಬುದ್ಧಿಹೀನನೆಂದು ಹೋಗಳಿಕೊಳ್ಳುತ್ತೀದ್ದಾರೆ. ಆದ್ದರಿಂದ ನಾನು ಸಹ ಹೋಗಳಿಕೊಳ್ಳುತ್ತೀದ್ದೀನೆ. ¹⁸ ಅನೇಕ ಜನರು ತಮ್ಮ ಪಾಪಂಚಿಕೆ ಜೀವನದ ಬಗ್ಗೆ ಹೋಗಳಿಕೊಳ್ಳುತ್ತೀದ್ದಾರೆ. ಆದ್ದರಿಂದ ನಾನು ಸಹ ಹೋಗಳಿಕೊಳ್ಳುತ್ತೀದ್ದೀನೆ. ¹⁹ ನೀವು ಬುದ್ಧಿವಂತರಾಗಿರುವುದರಿಂದ ಬುದ್ಧಿಹೀನರ ವಿಷಯದಲ್ಲಿ ಸಂತೋಷದಿಂದ ತಾಳ್ಳೆಯಾಗಿದಿರುತ್ತೀರಿ. ²⁰ ಏಕೆಂದರೆ ನಿಮ್ಮೀಂದ ಬಲವಂತರಾಗಿ ಕಲಸ ಮಾಡಿಸಿಕೊಳ್ಳುವವನ ಮತ್ತು ನಿಮ್ಮನ್ನು ಉಪಯೋಗಿಸಿಕೊಳ್ಳುವವನ ವಿಷಯದಲ್ಲಿಯೂ ನಾನು ಸಹ ತಾಳ್ಳೆಯಾಗಿದಿರುತ್ತೀರಿ. ನಿಮ್ಮನ್ನು ಮೋಜನೊಳಿಸುವವರ, ತಮ್ಮನ್ನು ನಿಮಗಿಂಥ ಉತ್ತಮಪರಿಮಾಣದ ಭಾವಿಸಿಕೊಂಡಿರುವರ ಮತ್ತು ನಿಮ್ಮ ಮುಖದ ಮೇಲೆ ಹೋಡಿಯುವವರ ವಿಷಯದಲ್ಲಿಯೂ ನೀವು ತಾಳ್ಳೆಯಾಗಿದಿರುತ್ತೀರಿ. ²¹ ಇದನ್ನು ಹೇಳುವರುದ್ದಕ್ಕೆ ನಾಕಿಡಿಯಾಗುತ್ತದೆ ಆದರೆ, ನಿಮ್ಮಾಗಿ ಆ ರೀತಿ ನಡೆದುಕೊಳ್ಳುವವು “ಬಲ” ನಾಮಗಿರಲಿ! ಆದರೆ ಹೋಗಳಿಕೊಳ್ಳಲು ಯಾರಿಗಾದರೂ ನಾರಮ್ಮ ದ್ವೀಪುವಿದ್ದರೆ ನಾನು ಸಹ ದ್ವೀಪು ದಿಂದ ಹೋಗಳಿಕೊಳ್ಳುತ್ತೀದ್ದಾರೆ. (ನಾನು ಬುದ್ಧಿಹೀನನಂತೆ ಮಾತಾಪಾಪಿತ್ತದ್ದೀನೆ.) ²² ಆ ಜನರು ಇಬ್ಬಿಯರೇ? ನಾನು ಸಹ ಇಬ್ಬಿಯನು. ಅವರು ಇಸ್ತೇಲರೇ? ನಾನು ಸಹ ಇಸ್ತೇಲನು. ಅವರು ಅಭಿಹಾನ ಕುಟುಂಬಕ್ಕೆ ಸೇರಿದವರೇ? ನಾನು ಸಹ ಅಪೋಸ್ಟಲರು ಶ್ರೀಸ್ಥಾನಿ ಸೇವೆ ಮಾಡುತ್ತಿದ್ದೀನೆ? ನಾನು ಅವರಿಗಿಂತಲೂ ಹೆಚ್ಚು ಸೆರೆಮನೆಯಲ್ಲಿದ್ದೀನೆ. ಹೆಚ್ಚು ಸಲ ಸೆರೆಮನೆಯಲ್ಲಿದ್ದೀನೆ. ಹೆಚ್ಚು ಪಟುಗಳನ್ನು ತಿಂದಿದ್ದೀನೆ, ನಾನು ಅನೇಕ ಸಲ ಮರಣದ ಸಾಕಾಯಕರಲ್ಲ.

ಸಮೀಕ್ಷಾಪದ್ಭಾಗಿಲ್ಲದ್ದನು.²⁴ ಚಾವಟಿಯಂದ ಮೂರೆತ್ತೊಂಬತ್ತು ಪಟುಗಳನ್ನು ಹೊಡೆಯಿಸಿಕೊಳ್ಳುವ ತಿಳಿದ್ದೆಯನ್ನು ಯಿಹೂದಿ ಯರು ನನಗಿ ಇಮು ಸಲ ವಿಧಿಸಿದರು.²⁵ ಮೂರು ಸಲ ಕಣ್ಣಿಂದ ಸರಖಾಗಳಿಂದ ಪಟುನ್ನು ತಿಂದಿದ್ದೇನೆ. ಒಂದು ಸಲ ಕಲ್ಲಿನ್ನೇದು ನನ್ನನ್ನು ಅರೇಜೆವ ಮಾಡಿದರು. ಮೂರು ಸಲ ನಾನಿದ್ದ ಹಡಗನ್ನಾಗಳು ಒಡಿದುಹೋದ್ದರು. ಒಮ್ಮೆ, ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿರ್ಬೆಕಾಯಿತು.²⁶ ಅನೇಕ ಪ್ರಯಾಣಗಳನ್ನು ಪೂರಿದೆನು. ನಾಧಿಗಳಿಂದಲೂ ಕಳ್ಳಿರಂದಲೂ ನನ್ನ ಸ್ಪಂಡ ಜನರಾದ ಯಿಹೂದರಿಂದಲೂ ಮತ್ತು ಯಿಹೂದ್ದ ರಲ್ಲಿದವರಿಂದಲೂ ಅವಾಯಕೀಕಾಗಿದ್ದನು. ಪಟ್ಟಣ ಗಳಲ್ಲಿಯೂ ಜನರು ವಾಸಾಗಿಲ್ಲದ ಸ್ಥಳಗಳಲ್ಲಿಯೂ ಸಮುದ್ರ ಗಳಲ್ಲಿಯೂ ಸುಳ್ಳಂಘಿಲೋದರರ ಮಧ್ಯದಲ್ಲಿಯೂ ಅವಾಯಕೀಕಾಗಿದ್ದೇನು.²⁷ ಕಂಡುಕರವಾದ ಮತ್ತು ಅವಾಯಕರವಾದ ಕೆಲಸಗಳನ್ನು ಮಾಡಿದ್ದೇನೆ ಕೆಲವು ಸಲ ನಿರ್ಮಿಸಲು ಇಲ್ಲ. ಹಿಂಬಿ ಬಾಯಾರಿಗೆಹಿಂದ ಕಂಪಷ್ಟದಿಂದೇನೆ. ಅನೇಕನಲ್ಲ ನನಗೆ ಉಂಟ ಇರಲಿಲ್ಲ. ಚಳಿಯಂದ ನಡುಗುತ್ತಿದ್ದರೂ ಬಚ್ಚೆಯಾರಲಿಲ್ಲ.²⁸ ಹೀಗೆ ನಾನು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಎಲ್ಲಾ ಸಭಿಗಳ ಮೇಲೆ ನಾನಿರುವ ಚಿಂತೆಯೂ ಇವ್ವಾಗಲ್ಲಿ ಒಂದು. ನಾನು ಪ್ರತಿನಿತ್ಯ ಅಪ್ರಗಳ ಬಗ್ಗೆ ಜಿಂಟಿಸುತ್ತೇನೆ.²⁹ ಯಾವಾನಾದರೂ ಬಲಹಿಂಸಾಗಿರುವಾಗ ನಾನೂ ಬಲಹಿನ ನಾಗಿರುತ್ತೇನೆ. ಯಾವಾನಾದರೂ ವಾಪದಲ್ಲಿ ನಡೆಸಲಬ್ಬರೆ ನನ್ನೊಳಗಿ ಕೊಲ್ಲಿವೊಳ್ಳುತ್ತೇನೆ.³⁰ ಹೊಗಳಿಕೊಳ್ಳುತ್ತೀಳೆದರೆ, ನನ್ನನ್ನು ಬಲಹಿನನೆಂದು ತೊರಿಸುವ ಸಂಗಿಗಳ ಬಗ್ಗೆ ಹೊಗಲಿಕೊಳ್ಳುತ್ತೇನೆ.³¹ ನಾನು ಸುಳ್ಳಂಘತ್ತಿಲ್ಲವೆಂದು ದೇವರಿಗೆ ಗೊತ್ತಿದೆ. ಅತನು ಪ್ರಭು ಯೀಸು ಶ್ರಿಸ್ತನ ದೇವರಂತಂದೆಯಾಗಿ ಆಗಿದ್ದನೇ ಆತಸಿಗಿ ಸದಾಕಾಲ ಸೋತ್ತು, ಸಲ್ಲಿಸಬೇಕು.³² ನಾನು ದಮಸುದಲ್ಲಿದ್ದಾಗ ರಾಜಾನಾದ ಅರೇತನ ಅಧಿನಂದಲ್ಲಿದ್ದ ರಾಜ್ಯವಾಲನು ನನ್ನನ್ನು ಬಂಧಿಸಬೇಕೆಂದಿದ್ದನು. ಅವನು ಪಟ್ಟಣದ ಸುತ್ತಲೂ ಕಾವಲಾಗಾರರನ್ನು ನಿಲ್ಲಿಸಿದನು.³³ ಆದರೆ ನನ್ನ ಕೆಲವು ಸ್ವೀಕಿತರು ನನ್ನನ್ನು ಬುಕ್ಕಿಯೊಳಗೆ ಶುಲ್ಷಿಸಿ, ಗೋಡೆಯಿಲ್ಲಿ ಕಿಟಕಿಯೊಳಗಿಂದ ಕೆಳಗಿಸಿದರು. ಹೀಗೆ ನಾನು ರಾಜ್ಯವಾಲನಿಂದ ತಪಿಸಿಕೊಂಡೇನು.

ਪੈਲਨ ਜੀਵਿਤਦਲਾਦ ਵਿਤੇਂਹ ਅਤੀਵਾਦ

12 ହୋଗାଳୀକୋଳୁପ୍ରମୁଦ ହିତକରପଲ୍ଲ ଅଦରୂ ନନ୍ଦି ପ୍ରଭୁଙ୍କ
ଅପରତ୍ତବାଗିଦେ ଆଦିଦରିଠିର ନନ୍ଦି ପ୍ରଭୁଙ୍କ
ନିର୍ଦ୍ଦାଶ ଦରତନଗାଳ ମୁତ୍ତୁ ପ୍ରଚଟିଗାଳ ବଗି ହେଇଲୁକୁଣ୍ଡନେ¹ ।
² ମୂଳରେଣ୍ଯ ଆକାଶକୁ ବୁଲୁଷିପ୍ରିଦିପ ବୁଲୁଷି ପ୍ରେସିଯନ୍ତୁ
ନାମୁ ବଲୁନ୍ତୁ ଜୁଦୁ ସଂଘବିହି କଥାନାଲୁ ପ୍ରଷା ଗାଳାଦିପୁ
ଆପଣ୍ଟିଯୁ ଦେଇକଣ୍ଠିତାଗି ହୋଇଗିଦୁନେ ଅଧିବା ଦେଇ
ରଖିବାନାଗି ହୋଇଗିଦୁନେ ନନ୍ଦି ଗାଳିଲୁ ଦେଇପରି ଗିଲିପୁ³⁻⁴ ।
ତୁ ପ୍ରେସିଯ ପରଦେଶୀରେ ବୁଲୁଷିଲୁଣ୍ଡନୁ ନନ୍ଦି ଗୋତ୍ରିଦି
ଅପରା ନୁଦିଯି ଲାଶକୁଣ୍ଡନ ମୁତ୍ତୁ ହେଇକଳିଦିନଧ ମାତ୍ର
ଗଭିନ୍ନ କେଳିଦିନୁ । ଅଠଧନ ବଗି ନାମୁ ହୋଗାଳୀକୋଳୁ
ତେଣେ । ଅଦର ନନ୍ଦି ବଗି ହୋଗାଳୀକୋଳୁକୁଣ୍ଡନେ । ନନ୍ଦି ବଗି
ହୋଗାଳୀକୋଳୁକୁଣ୍ଡନେ । ନନ୍ଦି ବଗି ହୋଗାଳୀକୋଳୁ
ବେଳେକିଦିନରେ ବୁଦ୍ଧିହୀନାମୁପୁଦିଲି, ଫେଂଦିରେ ସତ୍ତ୍ଵ

ವನ್ನೇ ಹೇಳುತ್ತೇನೆ. ಆದರೆ ನನ್ನ ಬಗ್ಗೆ ಹೊಗಳಿಕೊಳ್ಳುವುದಿಲ್ಲ. ಏಕೆಂದರೆ ಜನರು ನನ್ನಲ್ಲಿ ನೋಡುವುದಕ್ಕಿಂತಲೂ ನನ್ನಿಂದ ಹೇಳುವುದಕ್ಕಿಂತಲೂ ಹೆಚ್ಚಿಗೆ ನನ್ನ ಬಗ್ಗೆ ಯೋಜಿಸಿವುದು ನನಗೆ ಇವುವೀಲ್ಲ. ⁷ ಆದರೆ ನನಗೆ ತೊಲಿಸಲ್ಪಟ್ಟ ಆಶ್ಯುರ್ ಕರವಾದ ಸಂಗಿಗಳ ಬಗ್ಗೆ ನಾನು ಭಹು ಹೆಮ್ಮೆವಡಕೂಡು. ಆದ್ದರಿಂದಲೇ ಬಾ ಧೀಯ ಸಮಾನ್ಯೋಂದು ನನಗೆ ಕೊಡಲಪಟ್ಟಿತು. ಸ್ವತಾನಾನಿಂದ ಒಂದು ದೂರತನೇ ಈ ಸಮಸ್ಯೆ ಬಹಳವಾಗಿ ಹೆಮ್ಮೆವಡದಂತೆ ನನ್ನನ್ನು ಹೊಡಿಯುವುದಕ್ಕಾಗಿ ಅದನ್ನು ರೆಳುಹಿಸಲಾಗಿತ್ತು. ⁸ ನನ್ನಿಂದ ಅದನ್ನು ತೆಗೆದುಹಾಕ ಬೇಕೆಂದು ನಾನು ಮೂರು ಸಲ ಪ್ರಭಾವನು ಬೇಕಿಕೊಂಡೇನು. ⁹ ಆದರೆ ಪ್ರಭುವು ನನಗೆ, “ನನ್ನ ಕರ್ಪಾಯೀ ನಿನಿಗೆ ನಾತ, ನೀನು ಬಲಹಿಂನಾಗಿರುವಾಗ ನನ್ನ ಶಕ್ತಿಯು ನಿನ್ನಲ್ಲಿ ವರಿಪೂರ್ಣ ವಾಗಿರುತ್ತದೆ” ಎಂದು ಹೇಳಿದನು. ¹⁰ ಆದ್ದರಿಂದ ನನ್ನಲ್ಲಿ ಬಲ ಹಿಂನಾಗಿರುವಾಗ, ಜನರು ನನ್ನ ಬಗ್ಗೆ ಕೆಕ್ಕಿಸಂಗತಿಗಳನ್ನು ಹೇಳುವಾಗ, ಜನರು ನನ್ನನ್ನು ಹಿಂಸಿಸುವಾಗ, ನನಗೆ ಸಮಸ್ಯೆಗಳಿರುವಾಗ ಸಂಪೂರ್ಣವಾಗಿತ್ತೇನೆ. ಇವುಗಳಿಲ್ಲಾ ಕ್ರಿಸ್ತನಿಗೋಣಸ್ತರ ವಾಗಿಯೇ. ಇವುಗಳ ಬಗ್ಗೆ ಸಂಪೂರ್ಣವಾಗಿತ್ತೇನೆ, ಏಕೆಂದರೆ ಬಲಹಿಂನಾಗಿರುವಾಗಲೇ ನಿಜವಾಗಿಯೂ ಶಕ್ತಿಶಾಲೀಯಾಗಿರುತ್ತೇನೆ.

ಕೊರಿಂಥದ ಕೈಸರ ಮೇಲಿ ಪಾಲನಿಗಿರುವ ಪ್ರೀತಿ

11 నాను బుద్ధిహీనంటి మాతాడుక్కి ద్వారా ఆదక్కి
ఎవే కారణయి. నీఎవే నున్న బగ్గె బ్లోయి సంగతిగళను
ఏల్జబీసు. నన్నా యావ బీలీయు ఇల్ల. నాను కేవల
అల్పానిగ్దేనే, ఆదరే ఆ “మహాప్రవృత్తాలు” ననగించ
మావుదరల్లియు మిగిలిగిల్ల. 12 నాను నిష్ఠూరి
దగ్గాగి నానూ ఆప్రవృత్తాలనేంటుదన్ను నిరూపిసువంధ
ఉపచక కాయిగళన్ను, ఆశ్చేయకరండి కాయిగళన్ను,
అధ్యుతుకాయిగళన్ను మాడిదెను. 13 నాను ఆ కాయి
గళన్ను బమ తాళ్ళీయింద మాడిదెను. ఆదరింద ఇతర
భగవాగీ దొరింపుగళల్లి నిమగు దొరికుపు. ఒందే
ఒందు వ్యత్సాహనేందరి, నాను నిమగే భారవాగిరల్ల.
ఈ విషయదల్లి నున్న క్షమిసిరి. 14 ఈగి నిష్ఠున్న మూరసే
ల సందర్శిసులు సిద్ధనాిగ్దేనే, ఆదరే నాను నిమగే
అరవాగిరువురిల్ల నిష్ఠుస్థుగళల్లి యావుదూ ననగే
ఓంకాగిల్ల. ననగే బీళాగిరువుదు నీఎవే. మక్కళు తండ
ఎయిగల్గేశస్సర హజివన్ను ఉల్లిసి కోడబేంకాగిల్ల.
ఎందితయిగళు హజివన్ను ఉల్లిసి మక్కళీగి కోడబేఁసు.
ఆదరింద నన్నుల్లిరువుదన్నెల్లా నిమగే కోడలు
అంతోఇసుతేఁనే. నన్నున్నే నిమగే కోటుబ్బికుతేఁనే.
నాను నిష్ఠున్న బఖభవాగి ప్రీతిసిదరి, నీవు నన్నున్న
డివేయాగి ప్రీతిసివిరో? 16 నాను నిమగే
అరవాగిరల్ల ఎంబుదు స్వష్టివాగిరి. సుశ్రీ హేఁలీ
ఉపంతుదింద నిష్ఠున్న బలగి బీళిసువపనాగిగ్దేనేందు
ఎవు యోఇచిసీకొండిద్దిరి. 17 నాను నిష్ఠు బలగి
ఇంకిసిద జనరల్లి యార మూలకువాదరూ నిష్ఠున్న
ఓసేగొళ్ళిసిదనే? ఇల్ల! నాను మోఇసేగొళ్ళసారిల్ల.

ಎಂಬುದು ನಿಮಗೆ ಗೊತ್ತಿದೆ.¹⁸ ನಿಮ್ಮ ಬಳಿಗೆ ಹೋಗಬೇಕೆಂದು ತೀರುತ್ತಿರುವ ಕೇಳಿಕೊಂಡಿನು. ಅಲ್ಲದೆ ನಮ್ಮ ಸಹೋದರನ್ನು ಅವನೊಂದಿಗೆ ಕಳುಹಿಸಿದನು. ಅವನು ನಿಮ್ಮನ್ನು ಮೊಳಗ ಗೊಳಿಸಲಿಲ್ಲ. ಅವನು ಮೊಳಗ ಮಾಡಿದನೇ? ಇಲ್ಲ! ಅವನು ಮತ್ತು ನಾನು ಒಂದೇ ಆತ್ಮನಿಂದ ಹೇರಿತರಾಗಿ ಒಂದೇ ರೀತಿಯಲ್ಲಿ ನಡೆದುಕೊಂಡೇವೆ.¹⁹ ಈವರೆಗೂ ನಾವು ನಿಮ್ಮೊಂದಿಗೆ ನಮ್ಮ ಬಗ್ಗೆ ಸಮಧಿ ಸಿಕೊಳ್ಳುತ್ತಿದ್ದೇವೆಂದು ಭಾವಿಸುತ್ತಿರೋ? ಇಲ್ಲ! ನಾವು ಕ್ರಿಸ್ತನಲ್ಲಿ ಈ ಸಂಗತಿಗಳನ್ನು ಹೇಳುತ್ತೇಂದೆ. ನಾವು ದೇವರ ಮುಂದೆ ಈ ಸಂಗತಿಗಳನ್ನು ಹೇಳುತ್ತಿದ್ದೇವೆ. ನೀವು ನಮ್ಮ ಶ್ರಿಯ ಸ್ನೇಹಿತರು. ನಾವು ಮಾಡುವ ಪ್ರತಿಯೊಂದು ನಿಮ್ಮನ್ನು ಮತ್ತು ಪ್ರತಿ ಬಿಳಿಪ್ಪರಾಣಿ ಮಾಡುವದಕ್ಕಾಗಿ²⁰ ಕಾರಣವೇನಂದರೆ, ನಾನು ಬಂದಾಗ ನನ್ನ ಅವೇಕ್ಕಿಗೆ ತಕ್ಕಂತೆ ನೀವು ಇರುವುದಿಲ್ಲವೆಂಬ ಭಯ ನನಗಿದೆ. ನಿಮ್ಮ ಸಭಿಯಲ್ಲಿ ವಾದ, ಹೊಳೆಕೆಷ್ಟು ಕೋವ, ಸ್ವಾರ್ಥ ಪರವಾದ ಹೋರಾಟ, ಕೆಳಗ್ಗುಮಾತು, ಸುಳಳಿಸುದಿ, ಗಂಡ ಮತ್ತು ಗಲಿಬಿಲಿ ಇರಬಹುದೆಂಬ ಭಯ ನನಗಿದೆ. ಶಿ ನಾನು ನಿಮ್ಮ ಬಳಿಗೆ ಮತ್ತೆ ಬಂದಾಗ ನನ್ನ ದೇವರು ನನ್ನನ್ನು ನಿಮ್ಮ ಮುಂದೆ ದೀನನನ್ನಾಗಿ ಮಾಡಬಹುದೆಂಬ ಭಯವಿದೆ ನಿಮ್ಮಲ್ಲಿ ಪಾವಕ್ಕೆ ಒಳಗಾಗಿರುವ ಅನೇಕರಿಂದ ನಾನು ದುಃಖಿತನಾಗಬಹುದು. ಫರೆಂದರೆ, ಆ ಜನರು ತಮ್ಮ ದುಷ್ಪಜೀವಿತದ ಬಗ್ಗೆ, ತಮ್ಮ ಲ್ಯಾಗಿಕ ಪಾಪಗಳ ಬಗ್ಗೆ, ಮತ್ತು ನಾಚಿಕೆರಬಾದ ಕಾರ್ಯಗಳ ಬಗ್ಗೆ ದುಖಿವರೆಳ್ಳಿ ಮತ್ತು ತಮ್ಮ ತ್ವರಿತದಯಗಳನ್ನು ಪಾರಾಟು ಮಾಡಿಕೊಂಡಿಲ್ಲ.

ಕಡೆಯ ಎಚ್ಚರಿಗಳು ಮತ್ತು ವಂದನೆಗಳು

13 ನಾನು ಮತ್ತೆ ನಿಮ್ಮ ಬಳಿಗೆ ಮೂರನೆ ನಾರಿ ಬಯತ್ತೇನೆ ನೆನಹಿಟ್ಟುಕೊಳ್ಳಿರಿ. “ಪ್ರತಿಯೊಂದು ದೂರಿಗೂ ಇಬ್ಬರಾಗಲಿ ಮೂರವಾಗಲಿ ನಾಕ್ಕಿಗೆಂದು ತಮಗೆ ಗೊತ್ತಿರುವದಾಗಿ ಮತ್ತು ಅದು ಸತ್ಯವೆಂದು”* ಹೇಳಬೇಕು.² ನಾನು ನಿಮ್ಮ ಬಳಿಗೆ ಎರಡನೆ ಸಲ ಬಂದಿದ್ದಾಗ ಪಾವಕ್ಕೆ ಒಳಗಾಗಿ ದ್ವಿಪರನ್ನು ಮತ್ತು ಉಲ್ಲಿದವರೆಲ್ಲರನ್ನು ಎಚ್ಚರಿಸಿದನು. ಈಗ ನಾನು ದೂರದಲ್ಲಿದ್ದೇನೆ. ಈ ಪಾವಕ್ಕೆ ಒಳಗಾಗಿರುವ ಎಲ್ಲರಿಗೂ ನಾನು ಕೊಡುವ ಎಚ್ಚರಿಕೆ ಏನಂದರೆ, ನಾನು ನಿಮ್ಮ ಬಳಿಗೆ ಬಂದಾಗ, ನಿಮ್ಮ ಪಾವಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನೆ.

³ ಕ್ರಿಸ್ತನು ನನ್ನ ಮೂಲಕ ಮಾತಾಪುತ್ರಾನ್ನೆ ಎಂಬುದಕ್ಕೆ ನಿಮಗೆ

ಸಾಕ್ಷಿಬೇಕು. ನಾನಿರುವ ಸಾಕ್ಷಿ ಎಂದರೆ, ಕ್ರಿಸ್ತನು ನಿಮ್ಮನ್ನು ದಂಡಿಸುವುದರಲ್ಲಿ ಬಲಹಿನೆನನಲ್ಲ, ಕ್ರಿಸ್ತನು ನಿಮ್ಮ ಮತ್ತು ದಲ್ಲಿ ಬಲಿಷ್ಠನಾಗಿದ್ದನೆ.⁴ ಕ್ರಿಸ್ತನು ಶಿಲುಬೆಯ ಮೇಲೆ ಕೊಲ್ಲ ಲ್ಪಕ್ಷಗ್ಗೆ ಬಲಹಿನಾಗಿದ್ದನು ಎಂಬುದೇನೂ ನಿಜ. ಆದರೆ ಈಗ ಅತನು ದೇವರ ಶಕ್ತಿಯಿಂದ ಜೀವಿಸಿದ್ದಾನೆ. ಅಲ್ಲದೆ ನಾವು ಕ್ರಿಸ್ತನಲ್ಲಿ ಬಲಹಿನರೆಂಬುದೂ ನಿಜ. ಆದರೆ ನಾವು ನಿಮಗೊಂಡರಾಗಿ ಕ್ರಿಸ್ತನಲ್ಲಿ ದೇವರ ಶಕ್ತಿಯಿಂದ ಜೀವಿಸುತ್ತೇವೆ.⁵ ನೀವು ನಂಬಿಕೆಯಲ್ಲಿ ಜೀವಿಸುತ್ತಿದ್ದೀರೋ ಎಂಬುದನ್ನು ತಿಳಿದುಕೊಳ್ಳಲು ನಿಮ್ಮನ್ನು ನೀವೇ ಪರೀಕ್ಷೆಸಿಕೊಳ್ಳಿ. ಕ್ರಿಸ್ತ ಯೀರುವು ನಿಮ್ಮೊಳಗ್ಗೆ ಇದ್ದಾನೆಂಬುದು ನಿಮಗೆ ಗೊತ್ತಿದೆ. ಅತನು ನಿಮ್ಮ ಲ್ಲಿದಿದ್ದರೆ ನೀವು ಅಯೋಗ್ಗರಾಗಿದ್ದೀರಿ. ⁶ ಆದರೆ ನಾವು ಅಯೋಗ್ಗರಲ್ಲವೆಂದು ನಿಮಗೆ ಖಚಿತವಾಗುವುದರಲ್ಲಿ ನಾಮಗೆ ಸಂದರ್ಭವಿಲ್ಲ.⁷ ನೀವು ಯಾವ ತಪ್ಪನ್ನೂ ಮಾಡಿರಲಿ ಎಂಬುದಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಿಮ್ಮನ್ನು ಅಯೋಗ್ಗರೆಂದು ಜನರು ಭಾವಿಸಿಕೊಂಡರೂ ನೀವು ಬಳಿಯದನ್ನು ಮಾಡುವುದೇ ಮುಖ್ಯ⁸ ಸತ್ಯಕ್ಕೆ ವಿರೋಧವಾದ ಸಂಗತಿಗಳನ್ನು ಮಾಡಲು ನಾಮಗೆ ಸಾಧ್ಯವಿಲ್ಲ. ಸತ್ಯದ ಪರವಾದ ಕಾರ್ಯಗಳನ್ನು ಮಾತ್ರ, ಮಾಡಲು ನಾಮಗೆ ಸಾಧ್ಯ⁹ ನೀವು ಶಕ್ತಿರಾಗಿರುವುದಾದರೆ, ನಾವು ಬಲಹಿನರಾಗಿರಲು ಸಂಕೋಷಿಸುತ್ತೇವೆ. ನೀವು ನಂಬಿಕೆಯಲ್ಲಿ ಪರಿಪೂರ್ಣ ರಾಗಬೇಕೆಂಬುದೇ ನಿಮ್ಮ ಉದ್ದೇಶ.¹⁰ ನಾನು ನಿಮ್ಮೊಂದಿಗೆ ಇಲ್ಲದಿರುವಾಗ ಈ ಸಂಗತಿಗಳನ್ನು ಬರಯುತ್ತಿದ್ದೇನೆ. ಹೆಚ್ಚಿಂದರೆ ನಾನು ಬಂದಾಗ ನಿಮ್ಮನ್ನು ದಂಡಿಸುವುದಕ್ಕಾಗಿ ನನ್ನ ಅಧಿಕಾರವನ್ನು ಉಪಯೋಗಿಸುವ ಅಗತ್ಯವಿರುವುದಿಲ್ಲ. ಪ್ರಭುವು ನನಗೆ ಅಧಿಕಾರವನ್ನು ಕೊಡುವುದು ನಿಮ್ಮನ್ನು ಬಲಗೊಳಿಸುವುದಕ್ಕಾಗಿಯೇ ಹೊರತ್ತು ನಾಶಪಾಡುವುದಕ್ಕಾಗಿಯಲ್ಲ.¹¹ ಸಹೋದರ ಸಹೋದರಿಯರೆ, ನಿಮಗೆ ವಂದನೆಗಳು. ಪರಿಪೂರ್ಣ ರಾಗಿರಲು ಪ್ರಯೋಜಿಸಿ. ನಾನು ಕೇಳಿಕೊಂಡ ಕಾರ್ಯಗಳನ್ನು ಮಾಡಿರಿ. ಒಂದೇ ಮನಸ್ಸು ಉಳಳವಾಗಿದ್ದ ಸಮಾಧಾನದಿಂದ ಜೀವಿಸಿರಿ. ಆಗ ಪ್ರೀತಿಸುರೂವನೂ ಶಾಂತಿದಾಯಕನೂ ಆದ ದೇವರು ನಿಮ್ಮೊಂದಿಗೆ ಇರುವನು.¹² ನೀವು ಬಿಂಬಿಸ್ತು ಬ್ರಹ್ಮಾಂಡ ವಿದ್ವಾನ್ ಪಿತೃಗಳಿಗೆ ಜನರಲ್ಲರೂ ನಿಮಗೆ ವಂದನೆ ತಿಳಿಸಿದ್ದಾರೆ.¹³ ನಿಮ್ಮ ಪ್ರಭುವಾದ ಯೀರು ಕ್ರಿಸ್ತನ ಕೃಷ್ಣನೂ ದೇವರ ಪ್ರೀತಿಯೂ ಪವಿತ್ರತ್ವನೆ ಅನ್ಯೋನ್ಯತೆಯೂ ನಿಮ್ಮ ಲ್ಲರೊಂದಿರಲಿ.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>